S.J.S. Enterprises Limited (Formerly known as S.J.S. Enterprises Private Limited) Sy No 28/P16 of Agra Village and Sy No 85/P6 of B.M Kaval Village Kengeri Hobli Bangalore 560082 P: +91 80 6194 0777 F: +91 80 28425110

ISO 14001 ISO 45001 ISO 9001 IATF 16949 Certified CIN: L51909KA2005PLC036601

www.sisindia.com



Email Id: info@sjsindia.com, compliance@sjsindia.com

February 11, 2023

Τo,

National Stock Exchange of India Limited	BSE Limited			
Exchange Plaza, 5 th Floor,	Corporate Relationship Department,			
Plot No. C/1, G Block,	2 nd Floor, New Trading Wing,			
Bandra – Kurla Complex,	Rotunda Building, P.J. Towers,			
Bandra (E), Mumbai -400 051	Dalal Street, Mumbai – 400 001			
Symbol: SJS	Scrip Code: 543387			
ISIN: INE284S01014				

15111.111220-30101

Dear Sir/Madam,

Subject: Newspaper Publication of Unaudited Financial Results (Standalone and Consolidated) of the Company for the quarter and nine-months ended December 31, 2023.

Pursuant to Regulation 30 and 47 of the Securities and Exchange Board of India (Listing Obligations and Disclosure Requirements) Regulations 2015, as amended, we are enclosing herewith copies of newspaper publication extract of unaudited financial results of the Company for the quarter and nine-months ended on December 31, 2022, published in:

- 1. Financial Express (English edition), issue dated February 11, 2023 and
- 2. Vishwavani (Kannada edition), issue dated February 11, 2023.

You are requested to kindly take the same on record.

Thank you. Yours faithfully, For **S.J.S. Enterprises Limited**

Thabraz Hushain W. Company Secretary & Compliance Officer Membership No.: A51119

Encl: As above

WWW.FINANCIALEXPRESS.COM FINANCIAL EXPRESS

SATURDAY, FEBRUARY 11, 2023

28

Place Date

(Second

When Enfor intere (men The t powe publi Sect The t

S. No.

Date -10.02.2023

ANUH PHARMA LIMITED

UNAUDITED FINANCIAL RESULTS FOR TH	E QUARTER	R AND NINE	MONTHS E	ENDED DEC	EMBER 31,	2022
					(Rs	in Lakhs)
Particulars		3 months ended 30/09/2022				
2	Unaudited			Unaudited		Audited
Total Revenue from Operation	13,872.99			37,017.62	35,767.64	
Net Profit/(Loss) for the period before tax	1,207.90	1,288.91	890.46	3,463.04	2,705.20	3,912.20
Net Profit/(Loss) for the period after Tax	930.61	991.52	744.80	2,655.66	2,163.57	3,056.13
Total Comprehensive Income for the period [Comprising Profit / (Loss) for the period (after tax) and Other Comprehensive Income (after tax)]	930.63	982.50	752.33	2,648.36	2,171.99	3,064.61
Paid up Equity Share Capital (face value of Rs 5/- per share)	2.505.60	2,505.60	2,505.60	2,505.60	2,505.60	
Other Equity (Excluding revaluation reserve)	12		- 22	1. 12,		18,871.68
Earnings per equity share (Non annualised) (In Rs.)				1		
- Basic Rs.	1.86	1.98	1.49	5,30	4.32	6.10
- Diluted Rs.	1.86	1.98	1.49	5.30	4.32	6.10
1 The above is an extract of the detailed format of F 2022, filed with the Stock Exchange as per Re- Pegulations, 2015. The full format of the Financia is available on the Stock Exchange website viz. wi 2. Other Financial indicators Particulars	allation 33 of A Results for w.bseindia.c 3 months ended 31/12/2022	f SEBI (Listi the quarter om and on th 3 months ended 30/09/2022	ng Obligatic and nine me e Company's 3 months ended 31/12/2021	9 months ended 31/12/2022	lousure Rec on Decembi www.anuhpi (Rs 9 months ended 31/12/2021	uirements) ir 31, 2022 tarma.com. in Lakhs) 12 months ended 31/03/2022
2022, Ilido with the Stock Exchange as per Reg Regulations, 2015. The full format of the Financia is available on the Stock Exchange website viz. we 2. Other Financial indicators Particulars	ulation 33 o i Results for w.bseindia.c 3 months ended 31/12/2022 Unaudited	f SEBI (Listi the quarter om and on th 3 months ended 30/09/2022 Unaudited	ng Obligatic and nine mi e Company! 3 months onded 31/12/2021 Unaudited	9 months ended 31/12/2022 Unaudited	lousure Rec on Decembs www.anuhp (Rs 9 months ended 31/12/2021 Unaudited	uirements) ir 31, 2022 tarma.com. . in Lakhs) 12 months ended 31/03/2022 Audited
2022, Ilido with the Stock Exchange as per Reg Regulations, 2015. The luft formal of the Francis is available on the Stock Exchange webste viz. we 2. Other Financial Indicators Particulars	ulation 33 o I Results for w.bseindia.c 3 months ended 31/12/2022 Unaudited 1,454.15	f SEBI (Listi the quarter om and on th 3 months ended 30/09/2022 Unaudited 1,543.71	ng Obligatic and nine ma e Company! 3 months ended 31/12/2021 Unaudited 1.247.38	9 months ended 31/12/2022 Unaudited 4,211.82	lousure Rec on Decembi www.anuhpi (Rs 9 months ended 31/12/2021 Unaudited 3,714.33	uirements) ir 31, 2022 tarma.com. in Lakhs) 12 months ended 31/03/2022 Audited 5,204.26
2022, IIdo with the Stock Exchange as per Reg Regulations, 2015. The lid formal of the Financia is available on the Stock Exchange website viz. we 2. Other Financial Indicators Particulars EBITDA % of EBITDA Margin	ulation 33 o i Results for w.bseindia.c 3 months ended 31/12/2022 Unaudited	f SEBI (Listi the quarter om and on th 3 months ended 30/09/2022 Unaudited	ng Obligatic and nine mi e Company! 3 months onded 31/12/2021 Unaudited	9 months ended 31/12/2022 Unaudited	lousure Rec on Decembs www.anuhp (Rs 9 months ended 31/12/2021 Unaudited	uirements) ir 31, 2022 tarma.com. . in Lakhs) 12 months ended 31/03/2022 Audited
2022, Ilido with the Stock Exchange as per Reg Regulations, 2015. The full format of the Financia is available on the Stock Exchange website viz. we 2. Other Financial indicators Particulars	ulation 33 o I Results for w.bseindia.c 3 months ended 31/12/2022 Unaudited 1,454.15	f SEBI (Listi the quarter om and on th 3 months ended 30/09/2022 Unaudited 1,543.71	ng Obligatic and nine mo e Company ¹ 3 months ended 31/12/2021 Unaudited 1.247.38 9.47	9 months ended 31/12/2022 Unaudited 4,211.82	lousure Rec on Decembi www.anuhpi (Rs 9 months ended 31/12/2021 Unaudited 3,714.33	uirements) ir 31, 2022 tarma.com. in Lakhs) 12 months ended 31/03/2022 Audited 5,204.26

Extr	act of the Ur	audited Financial Results for the Qu	arter and Ni	ne months	ended 31.	12.2022 (F	Rs.in lacs)
SINO		PARTICULARS	Quarter ended 31-12-2022 (Unaudited)	Quarter ended 31-12-2021 (Unaudited)	9 Worths period ende 31-12-2022 (Unaudited)	d 9 Months period ended 31-12-2021 Unouditedi	Year Ended 31-03-2022 (Audited)
1.	Total incor	ne from operations (net)	4055.77	4275.90	10830.8	3 11553.00	15440.31
2.	Net Profit Tax, Except	(Loss) for the period (before bional and/or Extraordinary items)	(11.07)	664.45	(491.46) 2754.31	2855.04
3,		(Loss) for the period before tax ptional and/or Extraordinary items)	(11.07)	664.45	(491.46) 2754.31	2855.04
4.	(after Extra	for the period after tax aordinary items)	(5.27)	486.14	(480.63) 1897.97	1936.21
5.	Total Com period [Co period (aft Comprehe	prehensive Income for the mprising Profit / (Loss) for the er tax) and Other nsive Income (after tax)]	(5.27)	486.14	(480.63) 1897.97	1945.26
6.			777.39	777.39	777.3	777.39	777.39
7.	Reserves (shown in th	excluding Revaluation Reserve as le Balance Sheet of previous year)					22793.15
8.	Earnings p (for contin 1. Basic / I	er Share (of Rs.10/- each) ung and discontinued operations) Diluted	(0.07)	6.25	(6.18	24.41	24.91
5. 1	Sugar / Howe The above is \$1.12.2022 1 Disclosure F period Fina Exchange of	In the rereval of the same is under core time. Hence, there is no sale o trivisions doring the quarter ended an extract of detailed format of Finan field with the Stock Exchanges un equirements). Regulations, 2015. Incial Results are available on India Limited at www.bselndia.co	ncial Result der Regula The full fo the webs m and at w	ideration b 'S TRANSI s for the Qu tion 33 of rmat of th ites of BS ww.nseinc	y TS TRAF CO except arter and f the SEBI e said Qu SE Limite tila.com ar	VSCO and is captive cons line-month p (Listing Oble iarterly and d and Natii ind company)	eriod ended gations and Nine-month onal Stock s website at
5. T	The above is the above is bisclosure. Fouried Fina exchange of www.kakati ce : Hyde te : 10.02	U vision during the quarter effolds an extract of detailed formatiol films field with the Stock Exchanges in figuriernesity. Regulations, 2015. Incial Results are available on infold Limited at www.bstendia.com greenents.com. FOR KAH rabad .2023 SURYA INDUS CIN: Regd. Off.: 14	CHAIRM CH	stor the Quiter all of the STRANSI stor the Quiter 33 of rmat of thites of BS www.nseinc MENT SL SD/- P. V AN & MAI	y TS TRAP CO except arter and h the SEBI e said QL SE Limite lia.com ar IGAR & I EERAIAI NAGING /ELO LC03322 Ikata WE	NSCO and is captive cons (Listing Oble iarterly and d and Nati ind company) NDUSTRIES H DIRECTOR PMEN 14, - 700001	expected to sumption by eriod ended gations and Nine-month onal Stock s website at S LIMITED TS LTD
5. 1 L Pla Da'	A-4,	U visions during the quarter ended an extract of detailed formatiol of Finance Red with the Stock Exchanges in tequirements). Regulations, 2015. Incial incited at www.bselndia.com accements.com. FOR KAP rabad 2023	ATTERNAL ACTION AND A CONTRACT AND A ACTION AND A CONTRACT ACTION AND ACTION AND A CONTRACT ACTION AND ACTION AND A CONTRACT ACTION AND ACTION	aderation b S TRANSI s for the Qu tion 33 of rmat of th ties of BS ww.nseinc MENT SL SD/- P. V AN & MAI L DE\ VB 1980P Street, Ko 18; Email INANCIA IS ENDE	y TS TRAP CO except arter and I the SEBI e said Qu SE Limite lia.com ar IGAR & I REERAIAI NAGING /ELOO LC03320 Ikata WE Id: siJ22 L RESUI D DECEP	VSCO and is captive cons (Listing Obigination) d and Natii d company's NDUSTRIES H DIRECTOR PMEN' 14, 1- 700001 I 00@gmail. LTS FOR TI MBER 31, 2	expected to sumption by eriod ended gations and Nine-month onal Stock s website at S LIMITED TS LTD IN com HE THIRD 1022 (? in La
5. 1 I I I I I I I I I I I I I I I I I I I	Sugar / Power The above is 11.2.2022 / Disclosure. F period Fina Exchange of www.kakati cc : Hyde tc : Hyde tc : 10.02 A4, ket, r-27, ets and security	U vision during the quarter effolds an extract of detailed formatiol films field with the Stock Exchanges in tigguitements). Regulations, 2015. Incial Results are available on infolds Limited at www.bstendia.com greenents.com. FOR KAH rabad .2023 SURYA INDUS CIN: Regd. Off: 14 Phone: 033-0015 STATEMENT OF UNA.	ATTERNAL ACTION AND A CONTRACT AND A ACTION AND A CONTRACT ACTION AND ACTION AND A CONTRACT ACTION AND ACTION AND A CONTRACT ACTION AND ACTION	Ideration b S TRANSI S TRANSI S for the Qu lion 33 of the Transit of the ties of BS www.nseline MENT SL SDI- P. V AN & MAI SDI- P. V AN & MAI L DEV B1980P BTreet, Ko 18; Email INANCIA IS ENDE Cu Qu Er	y TS TRAI CO except arter and I the SEBI e. said Que SE Limite lia.com ar IGAR & I TEERAIAN NAGING /ELC03220 ikata WE I dt: sij22 L RESUUD D DECEP rrent arter nded	48C0 and is captive cons icaptive cons iscaptive cons interface constant and company: NDUSTRIE: H DIRECTOR PMEN' 14, 1- 700001 1 00@gmail. .TS FOR TI ABER 31, 2 Nine Months ended	expected to sumption by eriod ended pations and Nme-month onal Stock s website at S LIMITED TS LTD TS LTD T
5. T I Pla Dal H: cao Aar cto da	Sugar / Howe The above is \$1.12.2022 / Disclosure F seriod Fina xxchange of www.kakati ce : Hyde te : 10.02	Unison during the quarter effoot an actual of dealine format of Frank temperments) Regulations, 2015. Temperments) Regulations, 2015. Quarter and the seturation of the seturation india Limited at www.basheliac. with a seturation of the seturation ribids. Construction of the seturation ribids. Construction of the seturation Regist. Orif: 14 Phone: 033-4011 STATEMENT OF UNA. QUARTER & NIN	ATTERNAL ACTION AND A CONTRACT AND A ACTION AND A CONTRACT ACTION AND ACTION AND A CONTRACT ACTION AND ACTION AN	aderation b S TRANSI s for the Qu ion 33 of BS mmat of the tres of BS www.nselnc MENT SL SDI- P. V AN & MAI L DELV B1980P BTreet, Ko 18; Email INANCIA 45 ENDEL Cu Qu Er 31-	y TS TRAI CO except arter and it the SEBI e said Que e said Que e said Que E Limite lia.com ar GGAR & I VEELO NAGING VELO LC03320 LLC0320 L	48CO and is captive consi captive consi intermediate consideration intermediate consistence and National Construction NDUSTRIES DIRECTOR PMEN MOUSTRIES DIRECTOR PMEN 14, 1- 700001 1 000@gmail. TS FOR TI ABER 31, 2 Nine Months ended 31-12-22	expected to sumption by index and palicins and Nine-month onali Stock website at S LIMITED IN COM HETHIRD 0022 (7 in La Comspondi 000000000000000000000000000000000000
5. T L Pla Da H Cao Mar cto da Khe t ing is a	Sugar / New The above is 51.12.2022 / Disclosure F seriod Fina xxchange of www.kakati ce : Hyde te : 10.02	Unserve during the quarter effects and that of defaults of man of the man strate of defaults of man of the begurements) Regulations, 2015. Begurements) Regulations, 2015. SURYAL INDUS 2023 SURYAL INDUS STATEMENT OF UNA- QUARTER & NIN Particulars	ATTA22022 The full for the webse m and at w CHAIRM CHAIRM TRIAL CHAIRM TRIAL CHAIRM TRIAL SOSOLING SOSOL	aderation b S TRANSI s for the Qu ion 33 of BS mmat of the tres of BS www.nselnc MENT SL SDI- P. V AN & MAI L DELV B1980P BTreet, Ko 18; Email INANCIA 45 ENDEL Cu Qu Er 31-	y TS TRAI CO except arter and I the SEBI e said Qu SE Limite lia.com as lia.com as lia.com lia.com as lia.com	VSCO and is captive const icaptive const intermediate construction intermediate construction and company's NDUSTRIES H DIRECTOR PMEN IA DIRECTOR PMEN IA DIRECTOR PMEN IA DIRECTOR PMEN IA DIRECTOR INTERCENT	expected to sumption by eriod ended pations and Nme-month onal Stock s website at S LIMITED TS LTD TS LTD T
5. T L Pla Da H Cao Mar cto da Khe t ing is a	Sugar / News The above 3 St 12 2022 Disclosure F exchange of www.takakt cc : Hyde tc : 10.02 A4, ket, ket, ket, r-27, ets and security amount roise of	Linearon and configure quarter endos and tead of selaities and tead and	ons Period Best	stor the Qu tion 33 of the Qu tion 33 of the Qu tion 33 of the So www.nselinc MENT SL SD/F. PV AN & MAI SD/F. PV AN & MAI UNANCLA SE ENDE Cu Qu Er SAL SENDE Cu Qu Gu Gu Gu Qu Gu Gu Qu Qu SL SAL SENDE	y TSTRAM ECO except arter and the SEB E Limitethe SEB Biacom as a said Que EERANAL VAGING VELOO D LECANA D D DECEP Trrent arter arter arter dide 12-20 uudited 0.45	VSCO and is captive cons vine-month p (Listing Oblight and the second billing oblight and the second billing oblight billing o	expected to sumption by eriod ended pations and Nine-month onal Stock swebsite at S LIMITED TS LTD TS LTD TS LTD TS LTD Nine- com com com com com com com com com com
5. T L Pla Da H Cao Mar cto da Khe t ing is a	A4, tic elsowesis A4, tic elsowesis A4, tic elsower, kakati Ce : Hyde te : 10.02 A4, tic, ket, r-27, ets and security amount roise of and the ashtra,	Unsenso during the quarter endos and that of defailed format of Final and that of defailed format of Final tequarements). Regulations, 2015. Build Endos at waveletel de inde Linde at waveleteldes on FOR kall and the sensor of the sensor Regid. On: 14 Protect 2023 STATEMENT & NIN CLARTER & NIN Particulars 1. Total income from Operatin 1. Total income from Operatin	ons Period Beef	steration b S TRANS S T S TRANS S T S TRANS S T S TRANS S T S T S T S T S T S T S T S T S T S	y TS TRAI CO except arter and I the SEBI e said Qu SE Limite lia.com as lia.com as lia.com lia.com as lia.com	VSCO and is captive const icaptive const intermediate construction intermediate construction and company's NDUSTRIES H DIRECTOR PMEN IA DIRECTOR PMEN IA DIRECTOR PMEN IA DIRECTOR PMEN IA DIRECTOR INTERCENT	expected to sumption by index and palicins and Nine-month onali Stock website at S LIMITED IN COM HETHIRD 0022 (7 in La Comspondi 000000000000000000000000000000000000
5. 1 L Pla Da Da H: cao da da da da da da da da da sao da	A4, Totabove is 11.12.2022 (Disclosure - Foeriod Fina Schange of a www.kakati cc : Hydet cc :	Unsenso during the quarter endos antestad of selable comand of have the sense of selable comand of have beguerements). Regulations, 2015. Build endos a walkels on food Linited at wavkelenda.co. FOR KAN Regel of X. 14 Protection of the selable Protection of the selable startement of unk- quarter et nine Particulars 1. Total income from Operatin 2. Net Prof. (Loss) for the F Tax (After Exceptional and Taxas for the Selable Selable Selable Selable Selable Tax (After Exceptional and Taxas forms).	ons Period Befl Vor	sideration ts 75 TRANSU- S TRANSU- tion 33 of the Que tion 33 of the Que tion 33 of the Que tion 34 of the MENT SL SDL- P. V. MENT SL SDL- P. V. MENT SL SDL- P. V. MENT SL SDL- P. V. MENT SL STORE	y TSTRAM ECO except arter and the SEB E Limitethe SEB Biacom as a said Que EERANAL VAGING VELOO D LECANA D D DECEP Trrent arter arter arter dide 12-20 uudited 0.45	VSCO and is captive cons vine-month p (Listing Oblight and the second billing oblight and the second billing oblight billing o	expected to sumption by eriod ended pations and Nine-month onal Stock swebsite at S LIMITED TS LTD TS LTD TS LTD TS LTD Nine- com com com com com com com com com com
5. 1 L Pla Dal Pla Dal H: cao Ass ing ing ing ing ing ing ing ing ing ing	Number of the second se	Unserver aufrand of Basic Unserver and and Server and Phara ender of Server and Phara server and and Server and Phara server and the Server and Server and Server server and Server and Server and Server SURYA INDUS SURYA IN	ons Period Beful Charter CHAIRM TRIAL CHAIR	sideration ts 75 TRANSU S TRANSU Soft The Que tion 33 of the Que mater of Bst soft The Que soft The Que sof	y TS TRAM. SCO except the SEBI a said Que E Limite lia.com at SEE LE EIMITE lia.com at SEE LE EIMITE lia.com at SEE LE EIMITE lia.com at SEE LE CANA LE SEE LE S	VSCO and is captive come (Listing Obij ariterly and d and Natii d and Natii d company's NDUSTRIES H DIRECTOR DIRECTOR DIRECTOR DIRECTOR PMEN' 4, 1- 70001 1 00@pmail. TS FOR TI Mater 31.2 Nine Months ended 31-12-22 Unaudited 9.28 6.85	expected to sumption by ericd ended pations and Nine-month onal Stock svebsite at S LIMITED TS LTD TS LTD TS LTD Nine- com HE THIRD 7022 (2 in La Corrospond S Monthh Previous Y 31-12-21 Unauditec (0.5

For SURYA INDUSTRIAL DEVELOPMENTS LTD SD/- SATYA NARAYAN SUREKA

(0.50) (0.50) 75.93 (0.25)

ter & nine months Regulation 33 of the ns, 2015. The ful

Director DIN: 00567139

	Mumbai 0th February, 2023	Joint Mana (Di	www.kak Place : Hy Date : 10.		ENT SUGAR & D/- P. VEERAI/ I & MANAGING	AH		
	बैंक ऑफ महाराष्ट्र Bank of Maharashtra	ey Tewer, C 29, 2" Floor, 1/1A, C Block, Phase Sector 62, NDIDA, Gautam Buddha Nagar Utta ZONAL OFFICE Head Office: Lokmangal, 1501, Shivaji	Pradesh 201301 nagar, Pune-5	BRANCH: A-4, P.S.Arcade, Bhoja Market, Atta. Sector-27.	SURYA INDUSTRIAL CIN: L69921WB Regd. Off.: 14/18 Ezra Str Phone: 033-4019-95959518 STATEMENT OF UN-AUDITED FIN QUARTER & NINE MONTHS	1980PLC0332 eet, Kolkata W Email Id: slj2 ANCIAL RESL	204, /B - 700001 /200@gmail. JLTS FOR TI	IN com HE THIR
trans. The undersigned brang the Automated Tables of the Section NOTICE [Rule = 6 (1)] And Section 24 (2) And Section 24 (2)					Particulars	Current Quarter Ended 31-12-20 Unaudited	Nine Months ended 31-12-22 Unaudited	Corros 3 Mo Ender Previo 31-1 Una
	inferred on him/her under section 13(4) of the said Act read general is hereby cautioned not to deal with the property as				1. Total income from Operations	0.45	9.28	-
ector 2	NODA Branch for an amount here in above mentioned, over's attention is invited to the provisions of sub-section 8- Name & Address of	 Net Profit / (Loss) for the Period Before Tax (Before Exceptional and/or Extraordinary Items) 	(0.02)	6.85				
5. Io.	Borrowers & Guarantor (S)	Details of Property	Date of Demand Notice	Amount Due Rs 33915372.00	 Net Profit / (Loss) for the Period Before Tax (After Exceptional and/or Extraordinary items) 	(0.02)	6.85	
1. Gu	uarantor- M/s AGNI LIMITED Registered Offic 34, Anikant Apartment Plot No. 23, Vasundha	a Property at Residential House at Piot No. 120-D, 3rd Floor, Block-C. Express View Apartment, Sector- 105, Noida, Dist, Gautam Budh Nagar, U.P. admeasuring 153.00 Notice	+ interest and other charges / expenses	 Net Profit / (Loss) for the Period After Tax (After Exceptional and/or Extraordinary items) 	(0.02)	6.85		
Al th Li	hciave, beini-inouso and resident of 6-20 pha-II, Greater Noida 2. Mr. Ashutosh Agnihol rough Director and Guarantor- M/s AG MITED Registered Office at 34, Anika partment Plot No. 23, Vasundhara Enclav		Possession Notice		 Total Comprehensive Income for the Period (Comprising Profit / (Loss) for the period (After Tax) and other comprehensive Income (After Tax)P 	(0.02)	6.85	
De	alhi- 110096 and Resident of - G-207, Alpha- reater Noida. 3. Mr. Vinod Dixit through Direct	North: Stairs & Flat No 117 D .			 Reserve as shown in the Audited Balance sheet of the previous year 	75.93	75.93	
an	d Guarantor- M/s AGNI LIMITED Registere	d 2. Name of Owner: Mr. Ishwar Chand Agnihotri Property located			 Earnings Per Share (of ₹ 10/- each) (a) Basic 	(0.01)	3.42	
Va	sundhara Enclave, Delhi, 110096 and Resider	at at Plot No. 138 M, Village-			(b) Diluted	(0.01)	3.42	
Vasi Andrab L. Drawn, Sulin Y. Yozovan Y. Baou of - C-1201D, Express View Apartment, Sect 105, Noida. 4. Mr. Ishwar Chand Agniho through Guarantor- Mr. A GNI LIMITE Registered Office at 34, Anikant Apartment PJ no. 23, Vasundhara Enclawe, Delhi-110096 ai Resident of G-207, Alpha-II, Greater Noida		di Gautam Buch Nagar, 0.P. di admeasuring 229.92 Square Meter bounded as below: East			NOTES: 1. The above is an extract of the detaile ended December 31, 2022 filed with the SEBI (Listing and other Disclosure f format is available on the websites of th For SU	Stock Exchan Requirements) e Stock Exchar RYA INDUSTR	ge under Reg Regulations 1ge(s). RIAL DEVEL	opmen
							SATYA NAR	

PLACE: NOIDA

S.J.S.	ENTERPRISES LIMITED
Registered and	(Formerly S.J.S. Enterprises Private Limited) Corporate Office: SV No 28/P16 of Agra Village and SV No 85/P6 of B.M.Kaval Village

Authorized Officer

tered and Corporate Office: Sy No 289°16 (J Agra Vilage and Sy No 85°16 of B.M Kaval V Kengeri Hobil, Bangatore 560 082, Kamataka, India Website: www.sjsindia.com | Tel: +91 80 6194 0777 CIN: L51909KA2005PLc036601

Place: Kolkata Dated : February 10, 2023

EXTRACT OF UNAUDITED CONSOLIDATED FINANCIAL RESULTS FOR THE QUARTER AND NINE-MONTHS ENDED 31 DECEMBER 2022

SI.	Particulars		Quarter ended		Nine-mont	dhs ended	Year ended
No.		31 December 2022	30 September 2022	31 December 2021	31 December 2022	31 December 2021	31 March 2022
		Unaudited	Unaudited	Unaudited	Unaudited	Unaudited	Audited
1	Total income from operations	1063.74	1169.38	917.90	3264.80	2657.51	3698.56
2	Net Profit for the period (before tax and exceptional items)	216.98	272.04	202.45	705.21	534.17	739.39
3	Net Profit for the period before tax (after exceptional items)	216.98	272.04	202.45	705.21	534.17	739.39
4	Net Profit for the period after tax and after exceptional items	157.14	199.48	148.92	518.71	396.56	550.18
5	Total Comprehensive Income for the period [Comprising Profit for the period (after tax) and Other Comprehensive Income (after tax)]	154.95	199.19	146.01	512.90	394.00	549.70
6	Equity Share Capital (Face value of Rs. 10/-each)	304.38	304.38	304.38	304.38	304.38	304.38
7	Other Equity					2.4	3300.33
8	Earnings Per Share (of Rs. 10/- each)	Not annualised	Not annualised	Not annualised	Not annualised	Not annualised	Annualised
	1. Basic (Not annualised)	5.16	6.55	4.89	17.04	13.03	18.08
	2. Diluted (Not annualised)	5.09	6.48	4.85	16.82	12.92	17.90

i.	Particulars		Quarter ended		Nine-mont	Year ended	
o.		31 December 2022	30 September 2022	31 December 2021	31 December 2022	31 December 2021	31 March 2022
		Unaudited	Unaudited	Unaudited	Unaudited	Unaudited	Audited
15	Total Revenue from Operations	714.83	818.25	662.51	2,268.37	1,943.95	2,678.85
2	Profit before tax	195.21	232.01	188.04	628.92	504.17	694.51
3	Profit after tax	143.20	171.48	138.39	466.55	375.43	518.61
1	Total Comprehensive Income	140.70	170.92	135.16	459.22	373.24	520.43

Index and the second seco

Place: Hyderabad Date: 10.02.2023 Financialers, epar.in

Ramky Infrastructure Limited CIN: L74210TG1994PLC017356

Ma naging Director 🕺 DIN: 00784084 🔾

	Regd. Office: 15th Floor, Ramky Grandose, Syr 136/2 & 4, Gachibowii, Hyderabad - 500032 Ph: 040 - 20015000 Fax: 040-23015100, website: www.ramkyinfrastructure.com; E-mail: secr@yamky.com EXTRACT OF STANDALDREA NO CONSCILLATE UNAUDITED FINANCIAL RESULTS FOR THE OUNFITEM AND INIE MONTHS FROME STANDES notes whether advi-												
H	EXTRACT OF STANDALONE AND CONSUL	IDATED UNA	UDITED FINA	Stand		QUARTER AN	D NINE MONT	HS ENDED 31	DECEMBER	Consoli		ees Millions exc	cept share data)
			Quarter Ended	0	Nine Mont	hs Ended	Year Ended	0	uarter Ended		Nine Months	Ended	Year Ended
No	Particulars	31.12.2022	30.09.2022	31.12.2021	31.12.2022	31.12.2021	31.03.2022	31.12.2022	30.09.2022	31.12.2021	31.12.2022	31.12.2021	31.03.2022
_	Nickey Arsexanti a	(Unaudited)	(Unaudited)	(Unaudited)	(Unaudited)	(Unaudited)	(Audited)	(Unaudited)	(Unaudited)	(Unaudited)	(Unaudited)	(Unaudited)	(Audited)
1	Total Income from Operations	3.910.30	3,158,40	3,756.25	10.328.89	8.340.45	12,979,10	4,169.72	3.399.35	3,965.14	11,286,98	9,184.42	14,586.55
2	Net Profit / (Loss) for the period (before Tax and Exceptional items)	875.28	691,70	621.65	2.235.73	1,442.63	2,665.06	340.48	119.82	164.26	752.74		1.225.29
3	Net Profit / (Loss) for the period before tax(after Exceptional items)	875.28	691,70	621.65	2.235.73	1,442.63	2,665.06	340.48	119.82	164.26	752.74	463.47	1,225.29
4	Net Profit / (Loss) for the period after tax(after Exceptional items)	669.44	500.54	447.01	1.662.54	1,161.94	1,183.68	111.96	552.98	19.13	748.33	877.47	400.25
5	Total Comprehensive Income for the period [Comprising Profit / (Loss)	5-7852904805	14250240.0	1229656722	104302040845455	SVIVENES CON	0.015.922231-942323	015555104010			1.00000000	2040/02/02/	200004.00000
2	for the period (after tax) and Other Comprehensive Income (after tax)]	668.64	498.87	452.27	1.658.09	1,173.92	1,199.05	111.16	551.31	24.39	743.87	889.45	423.12
6	Equity Share Capital	691.98	691.98	691.98	691.98	691.98	691.98	691.98	691.98	691.98	691.98	691.98	691.98
7	Reserves (excluding Revaluation Reserve) as shown in the Audited	00423236000	202.00300	CONTRACTS.	1201210-000	04/03/04/04/04	540,000,000,000	857.0.2553		1 1000070073		00064.0024	200000000000000000000000000000000000000
×.	Balance Sheet						6,167.31						2,068.80
8	Earnings Per Share (of Rs. 10/- each) (for continuing and discontinued												
Ľ.,	operations)												
L	1. Basic: (₹)	9.67	7.23	6.46	24.03	16.79	17.11	0.98	7.51	(0.45)	9.17	10.88	3.41
L	2. Diluted: (₹)	9.67	7.23	6.46	24.03	16.79	17.11	0.98	7.51	(0.45)	9.17	10.88	3.41
		10000		Contraction of the second seco			M8-04050		1100000				0.540

Note: 1. The above is an extract of the detailed format of Standalone and Consolidated results for the quarter and nine months ended 31 December 2022 filed with the Stock Exchanges under Regulation 33 of SEBI (Listing and Other Disclosure Requirements) Regulations; 2015. The full format of the financial results for the quarter and nine months ended 31 December 2022 filed with the Stock Exchanges under Regulation 33 of SEBI (Listing and Other Disclosure Requirements) Regulations; 2015. The full format of the financial results are available on the Stock Exchange website namely, BSE Limited (www.bseindia.com) and Retormat Stock Exchange of the financial results are available on the Stock Exchange website namely, BSE Limited (www.bseindia.com) and Retormation 2007 **Financial Constructions** Stock Exchange website namely, BSE Limited (www.bseindia.com) and Stock Exchange of the financial results are available on the Stock Exchange website namely, BSE Limited (www.bseindia.com) and For Ramy Interstructure Limited Stock Exchange website namely.

💥 ceinsys	Reg. Office Corporate [Tel No. 91	EYS Te 10/5, I.T. Pa Identification 712 6782800 .ceinsys.com	irk, Nagpur- 1 Number (C]	440022 IN) : L72300		C114790]
EXTRACT OF UNAUDIT THE QUARTI	ER AND NI	NE MONTHS		CEMBER 3	1, 2022	TS FOR Rs.in Lakhs
	QUARTER	STANDALONE NINE MONTH	QUARTER	QUARTER	NSOLIDATED	QUARTER
2012/02/02	ENDED	ENDED	ENDED	ENDED	ENDED	ENDED
Particulars	31.12.2022	31.12.2022	31.12.2021	31.12.2022	31.12.2022	31.12.2021
		Unaudited	5	2	Unaudited	
Total Income from Operations (Net)	3927.00	10639.56	5166.69	5311.83	14844.39	5166.54
Vet Profit / (Loss) for the period before Tax, Exceptional and/or Extraordinary items#)	(237.55)	(796.13)	351.96	118.56	704.49	351.42
Net Profit / (Loss) for the period before tax (after Exceptional and/or Extraordinary items#)	(237.55)	(796.13)	351.96	118.56	704.49	351.4
Net Profit / (Loss) for the period after tax (after Exceptional and/or Extraordinary items#)	(114.84)	(565.14)	254.96	272.05	966.21	254.43
Total Comprehensive Income for the period [Comprising Profit / (Loss) for he period (after tax) and Other Comprehensive Income (after tax)]	(120.86)	(583.20)	254.14	356.93	1141.68	253.6
Paid up Equity Share Capital Equity Share of Rs. 10/- each)	1543.14	1543.14	1,111.71	1543.14	1543,14	1111.7
Earnings Per Share Face Value of Rs. 10/-) a) Basic ("Not Annualised): b) Diluted ("Not Annualised):	(0.74)* (0.74)*	(3.66)* (3.66)*	2.29* 2.29*	1.76* 1.76*	6.26* 6.26*	2.29

These Standaloo Usaudites Financial Results of Censys Tech Limits (bit "Company") for the quarter and rule months ended December 31: 2022; The statement" preversives of JV additionmities and approach by the Board Orlicons at their meeting had on February 10, 2023. This Statutory auditor's of the Company has carried out a limited review of the above results for the quarter and inter months model December 31, 2022.
 As approved by the Shareholders of the Company and as per Share Furnake agreement dated December 22, 2021, during the period on June 70, 2022, the company quarter 24 501 equity takers and no-Aguate 2022.
 As approved by the Shareholders of the Company quarter 24 501 equity takers agregating to 17.35% equity date of Alyngrow Technologies Phrase Limited (ATFL) from the existing stamholder in ATFL for agregating cath consideration (F8, 1178) 1 statutes are san sharl? Phy technologies Phrase Limited (ATFL) from the existing stamholder in ATFL for Shareholders of the Company agroups the period, on May 16, 2022, the Shareholders of the Company agrouved the 'Censys Engloyee Board Ohiconsch Norther Carbonys Engloyees Board Optics Shareholder 22, 2021, 2022, 2018, 2022, 2018, 2018, 2018, 2018, 2018, 2018, 2018, 2018, 2018, 2018, 2018, 2018, 2018, 2018, 2018, 2012, 2018, 201

 The figures for the corresponding previous periods/year have been regrouped/rearranged wherever necessary, to make them comparable. For Ceinsys Tech Limited

	sce: Nagpur: te: February 10, 2023				2	Joint Manag	Sd/- oharapurkar ging Director N: 08768899
D	Dal-ichi K CIN : L24 Regd. Off. Liberty Eu New Marit	100MH1	960PLC	011681 hackersey			
	EXTRACT OF UNAUDITED FINANCIA ENDED 3				RTER AN	ID NINE I	MONTH
	ENDED	SIST DE	CEMBEN	2022	1		(Rs. In lakhs)
Г			Standalone		1	Consolidate	d
	Particulars	Quarter ended 31st Dec 2022 (Unaudited)	Nine month ended 31st Dec 2022 (Unaudited)	Quarter ended 31 Dec 2021 (Unaudited)	Quarter ended 31st Dec 2022 (Unaudited)	Nine month ended 31st Dec 2022 (Unaudited)	Quarter ended 31 Dec 2021 (Unaudited)
	tal Income from operations	5,088	14,661	3,153	5,088	14,661	3,153
	et Profit/(Loss) for the period efore Tax, Exceptional and/or Extraordinary items)	615	867	(518)	615	867	(518)
Ne	et Profit/(Loss) for the period before tax fter Exceptional and/or Extraordinary items)	900	1,894	(518)	918	1,951	(492)
Ne	et Profit/(Loss) for the period after tax					1200000	-
	fter Exceptional and/or Extraordinary items) tal Comprehensive Income/(Excense) for the period	900	1,894	(518)	918	1,951	(492)
{C	comprehensive incomer(Expense) for the period comprising Incomer (Loss) for the period (after tax) ad Other Comprehensive Income (after tax) }	897	1,879	(519)	912	1,934	(493)
	aid up Equity Share Capital (Face Value Rs 10 each)	745	745	745	745	745	745
	ther equity excluding revaluation reserve as shown in e Audited Balance Sheet of the previous year	12,200	12,200	14,112	14,245	14,245	16,302
	arnings per share Basic and Diluted in Rs. f Rs.10/- each)	12.07	25.42	(6.96)	12.32	26.19	(6.61)
No	tes :						
1)	The above is an extract of the detailed format of unaud under Regulation 33 of SEBI (Listing and Other Disc nine month ended 31 December 2022, Financial Res Company's website -www.dai-ichiindia.com.	losures Requ ults are availa	uirements) R Iblé on the St	egulations, 2 ock Exchang	1015. The ful le website - w	format of the www.bseindia	e quarter and Loom and the
2)	The above unaudited financial results have been revi respective meetings held on 10 February 2023. The subjected to limited review by the statutory auditors. T for the quarter and nine month ended 31 December 3	figures for th he auditors h	e quarter and	I nine month	ended 31 De	ecember 202	22 have been
3)	The Company's management, pursuant to 'Ind AS reportable segment which is Specialty Chemicals. Ac						

Pursuant to a fire incident on 22 November 2020 at Dahej factory alkaled at Piot no. D. 220, GIDC. Thi 1 327130, Gujant, ontain properly, plant and experiment and inventory were demaged. It also demagned that the record of the second Ross and second seco FIs.25 lakhs towards othe assets and inventories are suffered. The Company ha claim of FIs 2.85 cr in Decer by the insurance company. en lodged wi m of Ris 400 l

•y = enterinance.com(pairy); The Code on Social Security 2020 (Code) reliaing to employee benefits during employment and post-employment productival assess in Supportice 2020. The Code has been published in the Gaussito of India. However, the date will come into effect has notbeen notflied. The Company will assess the impact of the Code when it comes into et any release impact in the period the Code becomes effective. off to the For and on behalf of the B Sd/-Ms. S. F. Vakil nairperson and Managing

est lakh. : 10th February 2023

GUJARAT PETROSYNTHESE LIMITED

Chairpe

SI. No.	Particulars	Quarter Ended Dec 2022	Nine Months Ended Dec 2022	Quarter Ended Dec 2021
1	Total Income from Operations	63,169	166,566	83,488
2	Net Profit / (Loss) for the period (before tax, Exceptional and/or Extraordinary items)	7.682	16,063	7,453
3	Net Profit / (Loss) for the period before tax, (after Exceptional and/or Extraordinary items)	6,441	14,821	7,453
4	Net Profit / (Loss) for the period after tax, (after Exceptional and/or Extraordinary items)	2,479	10,636	6,241
5	Total Comprehensive Income for the period (Comprising profit / loss for the period (after tax) & other comprehensive income (after tax))	2,479	10,636	6,241
6	Paid up Equity Share Capital (face value Rs 10/- per share)	5969	5969	5969
7	Reserves (excluding revaluation reserve) as shown in the audited balance sheet of the previous year	, in the second s		394,476
8	Earnings Per Share (of Rs. 10/- each) (for continuing and discontinued operations 1. Basic 2. Diluted	0.42	1.78	1.05
endi appr Reg form com Defe	bit: the above is an extract of the detailed format of Fina e above is an extract of the detailed format of Fina of 31 12 2022 were reviewed by the Audit Comm orded at the meeting of the Board of Directors uation 33 of the SEBI (Listing and Other Discobus at of the Financial Results are available on the w parry's website at www.gpl.h. The Company or pred Tax is accounted based on quarterly results a the for annual tax/defined tax. d. Figures 0.	nittee at its me and filed with re Requirement rebsites of BSI rerates in one and difference, it	eeting held on 1 in the Stock Executes) Regulations E at www.bseino segment only, c f any, will be adju	0.02.2023 an changes under , 2015. The fu lia.com and c . Tax, includin usted in the la:

2. Figures of the prevous quarterpender nave even sarytomake them comparable. For Gujarat Petrosynthese Limited Sd/ Urmi N. Prasad, Jt. Managing Director, DIN : 00319482 Place : BENGALURU Date : 10/02/2023

"IMPORTANT"

"III/PORTAINT" Whilst care is taken prior to acceptance of advertising copy, it is not possible to verify its contents. The Indian Express (P) Limited cannot be held responsible for such contents, nor for any loss or damage incurred as a result of transactions with companies, associations or individuals advertising in its newspapers or Publications. We therefore recommend that readers make necessary inquiries before sending any monies or entering into any agreements with advertisers or otherwise acting on an advertisement in any manner whatsoever.







1

Place: Bangalore Date: 09 February 2023

ಸ್ಥಿರಾಸ್ತ್ರಿಯ ವರ್ಣನೆ 'ಎಂಬಸಿ ಹೈಟ್ಸ್'' ಬಿಲ್ಡಿಂಗ್ನ ನೆಲ ಅಂತಸ್ತಿನಲ್ಲಿ 5500 ಚ.ಅಡಿ (511.15 ಚ. ಮೀಟರ್) ಸೂಪರ್ ಬಿಲ್ಸ್- ಅಪ್ ಏರಿಯ ಹೊಂದಿರುವ ಯೂನಿಟ್ ನಂ. ಜಿ–1, ಜೊತೆಗೆ ಇದು 3750 ಚ.ಅಡಿ (348.51 ಚ. ಮೀಟರ್) ಏರಿಯದ ಪ್ರೀ–ಫ್ಯಾಬ್ರಿಕೇಟೆಡ್ ಮೆಝನೈನ್ ಅಂತಸ್ತನ್ನು ಹೊಂದಿದೆ. ಇದರ ಕಾರ್ ಪಾರ್ಕಿಂಗ್ ಯೂನಿಟ್ ಗಳು ಹೀಗಿವೆ: ಲೋಯರ್ ಬೇಸ್ ಮೆಂಟ್ ನಲ್ಲಿ ಸ್ಲಾಟ್ ನಂ. 41, 42, 43 ಮತ್ತು 44 ಹಾಗೂ ಅಪ್ಪರ್ ಬೇಸ್ ಮೆಂಟ್ ನಲ್ಲಿ ಸ್ಲಾಟ್ ನಂ. 56, 78, 79 ಮತ್ತು 80 , ಹಾಗೂ ಬಿಲ್ಡಿಂಗ್ ನ ಬದಿಯಲ್ಲಿ ಓಪನ್ ಪಾರ್ಕಿಂಗ್ ಏರಿಯದಲ್ಲಿ ಅನ್ ಕವರ್ ಡ್ ಪಾರ್ಕಿಂಗ್ ಸ್ಲಾಟ್ ನಂ. 169 ಮತ್ತು 170. ಜೊತೆಗೆ ಇಂತಹದೇ ಮಾಲೀಕರಿಗೆ ಜಂಟಿಯಾಗಿ ಮತ್ತು ಸಮಾನವಾಗಿ ಸೇರಿರುವ ಅಂತಸ್ತುಗಳು, ಸೀಲಿಂಗ್ ಮತ್ತು

ಸೆಕ್ಯೂರ್ಡ್ ಆಸ್ತಿಗಳನ್ನು ರಿಡೀಮ್ ಮಾಡಲು ಉಪಲಬ್ಧವಿರುವ ಸಮಯದ ಬಗ್ಗೆ ಸಾಲಗಾರರ ಗಮನವನ ಕಾಯ್ದೆಯ ಸೆಕ್ಷನ್ 13ರ ಉಪ-ಸೆಕ್ಷನ್ (8) ಪ್ರಾವಧಾನಗಳತ್ತ ಸೆಳೆಯಲಾಗುತ್ತದೆ.

ಪ್ರತ್ಯೇಕವಾಗಿ ಸಾಲಗಾರರಿಗೆ ಮತ್ತು ಸರ್ವಸಾಮಾನ್ಯವಾದ ಸಾರ್ವಜನಿಕರ ಎಚ್ಚರಿಕೆಗಾಗಿ ಯಾವುದೇ ತರಹದ ಅಸ್ತಿ ವ್ಯವಹಾರವು ಮಾಡದಿರಲು ಮತ್ತು ಆಸ್ತಿಯಲ್ಲಿನ ಯಾವುದೇ ವ್ಯವಹಾರವು ಇಂಡಿಯಬುಲ್ಸ್ ಕಮರ್ಶಿಯಲ್ ಕ್ರೆಡಿಟ್ ಲಿಮಿಟೆಡ್ನ ಬಾಕಿ ಇರುವ ಮೊತ್ತ ರೂ. 1,81,82,406/-(ಒಂದು ಕೋಟಿ ಎಂಬತ್ತೊಂದು ಲಕ್ಷ ಎಂಬತ್ತೆರಡು ಸಾವಿರದ ನಾನೂರಾ ಆರು ರೂಪಾಯಿ ಮಾತ್ರ) 16.01.2019 ವರೆಗಿನ ಮೊತ್ತ ಮತ್ತು ಜೊತೆಗೆ ಅದರ ಮೇಲಿನ ಬಡ್ಡಿಗೆ ಒಳಪಟ್ಟಿದೆ.

ಬಡ್ಡಿ ಸಾಲಗಾರರು ಸಾಲ ಮರುಪಾವತಿಸಲು ವಿಫಲವಾದ ಕಾರಣ ಕೆಳಗೆ ತಿಳಿಸಿರುವ **ಸ್ವಾಧೀನ**ವನ್ನು ಅಧಿಕಾರ ಪ್ರಯೋಗ ಮಾಡುವ ಸೆಕ್ಸನ್ 13(4)ರ ಆಕ್ಸ್ ನನಿಯಮ 8 ರೂಂದಿಗೆ ಓದಿ ತಿಳಿಸಿರುವ ನಿಯಮದ ಪ್ರಕಾರ ದಿನಾಂಕ 07.02.2023 ರಂದು ಮಾಡಲಾಗಿದೆ ಎಂದು ಸಾಲಗಾರನಿಗೆ ಮತ್ತು ಸಾರ್ವಜನಿಕವಾಗಿ ತಿಳಿಯಪಡಿಸಲಾಗುವುದು.

ಇಂಡಿಯಬುಲ್ಸ್ ಕಮರ್ಶಿಯಲ್ ಕ್ರೆಡಿಟ್ ಲಿಮಿಟೆಡ್ (CIN:U65923DL2006PLC150632) ನ ಅಧಿಕಾರ ಕೊಟ್ಟಿರುವ ಅಧಿಕಾರಿಯ ಹಸ್ತಾಕ್ಷರವಿರುವ ಐಹಿಕತೆ ಮತ್ತು ಪುನರ್ ನಿರ್ಮಾಣ ಮತ್ತು ಫೈನಾನ್ಸ್ ನ ಸಾಲ ತೀರಿಸಲು ಇರುವ ಸ್ವತ್ತು ಮತ್ತು ಎನ್ಪೊರ್ಮಾಂಟ್ ಅಫ್ ಸೆಕ್ಯೂರಿಟಿಸ್ ಆಕ್ಟ್ 2002 ಮತ್ತು ಅಧಿಕಾರದ ಪ್ರಯೋಗ ಮಾಡುವಿಕೆಯ ಸೆಕ್ಷನ್ 13 (12) ನಿಯಮ 3 ರ ಸೆಕ್ಯೂರಿಟಿಸ್ (ಎನ್ಪೊರ್ನ್ಶಮೆಂಟ್) ನಿಯಮ, 2002 ದೊಂದಿಗೆ ಓದಿರಿ. ಬೇಡಿಕಯ ಸೂಚನೆ ಮುಲಕ ಪ್ರಕಟಿಸಿದ ತಾರೀಖು 17.01.2019 ರಂದು ಕರೆದು ಸಾಲಗಾರ **ಕೆಎಮ್ಪಿ ಇಂಟರ್ನ್ಯಾಶನಲ್ ಎಲ್ಎಲ್ಪಿ ತನ್ನ** ಪಾರ್ಟ್ ನರ್ ಗಳಾದ ಕೆ. ಎಮ್. ವಿಶ್ವನಾಥ್ ಪಾರ್ಟ್ ನರ್ ಕೆಎಮ್ ಪಿ ಇಂಟರ್ ನ್ಯಾ ಶನಲ್ ಎಲ್ಎಲ್ಪ, ಕೆ. ಎಮ್. ಸಂಗೀತಾ ವಿಶ್ವನಾಥ್ ಉರ್ಘ ಕೆ. ಎಮ್. ಸಂಗೀತಾ ವಿಶ್ವನಾಥ್ ಪಾರ್ಟ್ ನರ್ ಕೆಎಮ್ಪ ಇಂಟರ್ನ್ಯಾಶನಲ್ ಎಲ್ಎಲ್ಪಿ, ಮತ್ತು ಕೆ. ಎಮ್. ಪ್ರತೀಕ್ ಉರ್ಘ ಕೋಲೂರು ಮಾತಡ ಪ್ರತೀಕ್ ಪಾರ್ಟ್ ನರ್ ಕೆಎಮ್ಪಿ ಇಂಟರ್ನ್ಯಾಶನಲ್ ಎಲ್ಎಲ್ಪಿ–ಗಳ ಮೂಲಕ ನೋಟಿಸಿನಲ್ಲಿ ಹೇಳಿರುವಂತೆ ಮರುಪಾವತಿಸಬೇಕಾದ **ರೂ. 1,81,82,406/- (ಒಂದು ಕೋಟಿ ಎಂಬತ್ತೊಂದು ಲಕ್ಷ್ಮ ಎಂಬತ್ತೆರಡು ಸಾವಿರದ ನಾನೂರಾ ಆರು ರೂಪಾಯಿ ಮಾತ್ರ)** ಸಾಲ ಖಾತೆ ನಂ. HLLABGM00329327 ಈ ಲೋನ್ ಅಕೌಂಟ್ ಗೆ ಸಂಬಂಧಿಸಿದಂತ, ಹೇಳಲಾಗಿರುವ ನೋಟಿಸ್ ನಿಮ್ಮನ್ನು ತಲುಪಿ 60 ದಿನಗಳಾಗುವುದರೊಳಗೆ **16.01.2019** ರ ವರೆಗಿನ ಮೊತ್ತ ಮತ್ತು ಅದರ ಮೇಲಿನ

ಈ ಕಾರಣದಿಂದ:

& Company's website www.sipaper.com

10

ಅನುಬಂಧ IV [ನೋಡಿ ನಿಯಮ 8 (1)] ಸ್ವಾಧೀನ ಸೂಚನೆ (ಸ್ಥಿರ ಆಸ್ತಿಗಾಗಿ)

Place: Nanjangud Date : 09-02-2023

Diluted 0.10 (4.25) 2.78 1. The above is an extract of the detailed format of Quarterly / 9 months ended Financial Results filed with the Stock Exchange under Regulation 33 of the SEBI (Listing Obligations and Disclosure Requirements) Regulations, 2015. The full format of the Financial Results for the Quarter / 9 month's ended

31st Dec 2022 are available on the website of BSE Limited at www.bseindia.com

	THE SOUTH INDIA PAPER MILLS LIMITED CIN : L85110KA1959PLC001352									
F	Regd. Office: Chikkayana Chatra, Nanjangud - 571 302 Karnataka State per share data									
	STATEMENT OF UNAUDITED FINANCIAL RESULTS FOR THE QUARTER / 9 MONTH'S ENDED 31st DECEMBER 2022									
SI No	Particulars	Quarter Ended 31-12-2022	Nine Months Ended 31-12-2022	Quarter Ended 31-12-2021						
1.	Total income from operations	6,307.93	21,878.94	8,478.87						
2.	Net profit for the period (before Tax, Exceptional and / or Extraordinary Itēms)	(1,313.08)	(2,162.44)	562.69						
3.	Net profit for the period before Tax, (after Exceptional and / or Extraordinary Items)	14.42	(834.94)	562.69						
4.	Net Profit for the period after tax,(after exceptional and/ or extraordinary items)	14.42	(636.94)	417.69						
5.	Total comprehensive Income for the period [comprising profit for the period (after tax)									
	and other comprehensive income (after tax)]	14.42	(636.94)	417.69						
6.	Equity Share Capital	1,500.00	1,500.00	1,500.00						
7.	Reserves (excluding Revaluation Reserve as									
	shown in the Audited Balance Sheet of	19,064.88	19,064.88	17,048.81						
	previous year) under Other Equity	(as on 31-03-2022)	(as on 31-03-2022)	(as on 31-03-2021)						
8.										
	Basic :	0.10	(4.25)	2.78						

homefirst

ಖರೀದಿದಾರರೇ ಪಾವತಿಸಬೇಕು

By Order of the Board

MANAGING DIRECTOR

-/Sd MANISH M PATEL

DIN: 00128179

ಸಾಲಗಾರರು ತಗಾದ ಸೂಚನೆಯಲ್ಲಿ ಸೊಚಿಸಿರುವ ಸಾಲದ ಬಾಕಿ ಮೊತ್ತವನ್ನು ಪೂರ್ತಿಯಾಗಿ ಮರು ಪಾವತಿ ಮಾಡಲು ವಿಫಲರಾಗಿರುವುದರಿಂದ, ಸಾಲಗಾರರಿಗ /	
ಸಾರ್ವಜನಿಕರಿಗೆ ಈ ಮೂಲಕ ಸೂಚಿಸುವುದೇನೆಂದರೆ, ಕೆಳಗೆ ವಿವರಿಸಿರುವ ಆಸ್ತಿಯನ್ನು ಕೆಳಸಹಿದಾರರು ಈ ಮೇಲೆ ಸೂಚಿಸಿದ ನಿಯಮಗಳ ನಿಯಮ 8 ಅನ್ನು ಓದಿಕೊಂಡಂತೆ	
ಪ್ರದತ್ವವಾದ ಅಧಿಕಾರದನ್ವಯ ಸ್ವಾಧೀನ ಪಡಿಸಿಕೊಂಡಿದ್ದಾರೆ. ಸಾಲಗಾರರು / ಜಾಮೀನುದಾರರು ಹಾಗೂ ನಿರ್ದಿಷ್ಟವಾಗಿ ಸಾಲಗಾರರು ಈ ಕೆಳಗೆ ವಿವರಿಸಿದ ಆಸ್ತಿಯೋ	
ಎಚ್ಚರಿಸುತ್ತಿದ್ದೇವೆ ಹಾಗೂ ಅಂತಹ ಯಾವುದೇ ವ್ಯವಹಾರಗಳು ಹೊಮ್ ಫಸ್ಟ್ ಫೈನಾನ್ಸ್ ಕಂಪನಿ ಇಂಡಿಯಾ ಲಿಮಿಟೆಡ್ ಇವರಿಗೆ ಸಂದಾಯ ವಾಗತಕ್ಕ ಮೊಬಲಗು ಚುಕ್ತಾ ಮಾ	ಸುವುದಕ್ಕೆ ಋಣ ಬಾಧ್ಯವಾಗಿರುತ್ತದೆ.
ಸಾಲಗಾರರ ಗಮನಕ್ಕೆ ತರುವುದೇನೆಂದರೆ ಭದ್ರತಾ ಸ್ವತ್ತುಗಳನ್ನು ಹಿಂಪಡೆಯುವ ಕಾಲಾವಕಾಶ ಉಪ–ಕಾಯಿದೆ (8)ರ ಸೆಕ್ಷನ್ 13ರ ಅನ್ವಯ ಇರುತ್ತದೆ.	ಅನುಬಂಧ IV
ದಿನಾಂಕ : 11.02.2023, ಸ್ಥಳ: ಬೆಂಗಳೂರು ಸಹಿ/- ಅಧಿಕೃತ ಅಧಿಕಾರಿ, ಹೊಮ್ ಫಸ್ಟ್ ಫೈ	
	್ ಸ್ಟಾಧೀನ ಸೂಚನೆ
ಇ–ಹರಾಜು ಮಾರಾಟ ಪ್ರಕಟಣೆಯ ಸಾರ್ವಜನಿಕ ಸೂಚನೆ	ವ್ (ಸ್ಥಿರ ಆಸ್ರಿಗಾಗಿ)
ಕೆಳಸಹಿದಾರರು, ಸ್ಟ್ರಾಂಡರ್ಡ್ ಚಾರ್ಟರ್ಡ್ ಬ್ಯಾಂಕ್ ಅಧಿಕೃತ ಅಧಿಕಾರಿಯಾಗಿದ್ದು, ತನ್ನ ವ್ಯವಹಾರವನ್ನು ನಂ. 26–27, 2ನೇ ಮಹಡಿ, ಈಸ್ಟ್ ವಿಂಗ್ ರಹೇಜ ಟವರ್ರ್,	
(ಇನ್ನು ಮುಂದೆ ಬ್ಯಾಂಕ್ ಎಂದು ಕರೆಯಲಾಗುವುದು) ಇಲ್ಲಿ ಹೊಂದಿದೆ. ಕೆಸರು ಹಾಸಕ ಸ್ಥಾನಕರ್ ಎಂದು ಕರೆಯಲಾಗುವುದು) ಇಲ್ಲಿ ಹೊಂದಿದೆ.	ಇಂಡಿಯಾಬುಲ್ಸ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ (CIN:L65922DL2005PLC136029) ನ
ಕೆಳಸಹಿದಾರರು ಸ್ಟ್ರಾಂಡರ್ಡ್ ಚಾರ್ಟರ್ಡ್ ಬ್ಯಾಂಕ್ ಅಧಿಕೃತ ಅಧಿಕಾರಿಯಾಗಿದ್ದು, ಸೆಕ್ಯುರಿಟೈಜೇಶನ್ ಮತ್ತು ರಿಕನ್ಸ್ಟಕ್ಷನ್ ಆಫ್ ಫೈನಾನ್ಸಿಯಲ್ ಅಸೆಟ್ಸ್ ಮತ್ತು ಎನ	್ ಮೋರ್ಸ್ ಮಂಟ್ ಆಫ್ ಸಕ್ಯುಂಟ ಅಧಿಕಾರ ಕೊಟ್ಟಿರುವ ಅಧಿಕಾರಿಯ ಹಸ್ತಾಕ್ಷರವಿರುವ ಐಹಿಕತೆ ಮತ್ತು ಪುನರ್ ನಿರ್ಮಾಣ ಮತ್ತು ಫೈನಾನ್ಸ್ಟ್
ಇಂಟರೆಸ್ಟ್ ಆ್ಯಕ್ಟ್ 2002 (ಕಾಯಿದೆ) ಮತ್ತು ಸೆಕ್ಟನ್ 13(2)ರ ನಿಯಮ 9ನ್ನು ಓದಿಕೊಂಡಂತೆ ಭದ್ರತಾ ಹಿತಾಸಕ್ತಿ (ಜಾರಿ) ಕಾಯಿದೆ, 2002 (ನಿಯಮಗಳು)ರ ಅಡಿ ಯಡಿ ಪ್ರ 00.08 2021ರವರು ಸ್ಥತೆಯಲ್ಲಿ ವಾಲವಾದವರು ನಿಮ್ಮ ಸಿಟ್ಟರ್ ಮತ್ತು ಹಿಡಲು ಸಿದ್ದ ಬೆಂಬಿ ಹಿಡಲು ಮತ್ತು ಸಂಪಟ ಸಿದ್ದ ಮುಂದಿ ಸರ್ವರ್ಷ ಸ	
09.08.2021ರಂದು ಈ ಕೆಳಗಿನ ಸಾಲಗಾರರಾದ ಎಸ್. ಪಿ. ಶ್ರೀಶ ಮತ್ತು ಶ್ರೀಮತಿ ಪದ್ಧಜ್ಯೋತಿ ಶ್ರೀಶ ವಾಸ: ನಂ.31, ಎಸ್ 1, 1ನೇ ಮುಖ್ಯ ರಸ್ತೆ, ಎಸ್ಬಿಎಂ ಮೇಲ್ಭಾಗ,	
ಬೆಂಗಳೂರು- 560040. (ಸಾಲಗರರು / ಸಹ-ಸಾಲಗಾರರು) ಇವರಿಗೆ ತಗಾದೆ ಸೂಚನೆಯನ್ನು ನೀಡಿದ್ದು, ನೋಟೀಸಿನಲ್ಲಿ ತಿಳಿಸಿರುವ ಮೊತ್ತ ರೂ.7,23,88,589.1	1 6 M
ಎಂಭತ್ತೆಂಟು ಸಾವಿರದ ಐನೂರ ಎಂಭತ್ತೊಂಬತ್ತು ರೂಪಾಯಿಗಳು ಹಾಗು ಪೈಸೆ ಹದಿನಾಲ್ಕು ಮಾತ್ರ) ವನ್ನು ಹಾಗೂ ಅದರೊಂದಿಗೆ ಬಾಕಿ ಹಣ ಸಂಪೂರ್ಣವಾಗಿ ಮರು ಪೀನಲ್ ಬಡ್ಡಿ ಮತ್ತು /ಅಥವಾ ಇತರೆ ದರಗಳನ್ನು ಈ ನೋಟೀಸ್ ನೀಡಿದ 60ದಿನಗಳ ಒಳಗೆ ಮರುಪಾವತಿಸುವಂತೆ ಸೂಚನೆ ನೀಡಲಾಗಿತ್ತು. ಒಂದು ವೇಳೆ ಪ	
ಸಕ್ಯುರಿಟೈಜೇಶನ್ ಮತ್ತು ರಿಕನ್ ಸ್ವಕ್ಷನ್ ಆಫ್ ಫೈನಾನ್ಸಿಯಲ್ ಅಸೆಟ್ಸ್ ಮತ್ತು ಎನ್ಫೋರ್ಸ್ ಮೆಂಟ್ ಆಫ್ ಸೆಕ್ಯುರಿಟಿ ಇಂಟರೆಸ್ಟ್ ಆ್ಯಕ್ಟ್, 2002 ರ ಅಡಿ ಪ್ರದತ್ತವಾದ ಅಧಿಕ	ಸದನು ಚಾಂಗಿಸಲಿಗೆ
ಸಾಲಗಾರ/ರು ಹಣವನ್ನು ಮರುಪಾವತಿಸಲು ವಿಫಲರಾದುದುರಿಂದ ಸಾಲಗಾರರು ಮತ್ತು ಸಮಸ್ತ ಸಾರ್ವಜನಿಕರಿಗೆ ಈ ಮೂಲಕ ಸೂಚನೆ ನೀಡುವುದೇನೆಂದರೆ, ಕೇ	ಸಹಿದಾರರು ಬಾಂಕ್ ಗೆ ಅಡಮಾನ
ಮಾಡಿರುವ ಈ ಕೆಳಗಿನ ಸ್ಥಿರಾಸ್ತಿಯನ್ನು ಬರಬೇಕಾದ ಬಾಕಿ ಹಣಕ್ಕಾಗಿ ಸೆಕ್ಷನ್ 13(4)ರ ಕಾಯಿದೆ ನಿಯಮ 8ನ್ನು ಓದಿಕೊಂಡಂತೆ 29.08.2022 ರಂದು ಪ್ರದ	
ಸ್ವಾಧೀನಪಡಿಸಿಕೊಂಡಿರುತ್ತಾರೆ.	
್ವ. ಇದೀಗ ಸಾರ್ವಜನಿಕರಿಗೆ ಈ ಮೂಲಕ ತಿಳಿಯಪಡಿಸುವುದೇನೆಂದರೆ, ಹೇಳಲಾಗುವ ಆಸ್ತಿಯ ಇ–ಹರಾಜನ್ನು 2ನೇ ಮಾರ್ಚ್ 2023ರಂದು ಇ–ಹರಾಜು ಫ್ಲಾ	ಟ್ ಫಾರಂ ಮೂಲಕ ಒದಗಿಸಲಾದ 🛛 ನಿಮ್ಮನ್ನು ತಲುಪಿ 60 ದಿನಗಳಾಗುವುದರೊಳಗೆ 28.05.2019 ರ ವರೆಗಿನ ಮೊತ್ತ ಮತ್ತು ಅದರ ಮೇಲಿನ
ವೆಬ್ ಮೋರ್ಟಲ್ www.matexauctions.com ಮೂಲಕ ನಡೆಸಲಾಗುವುದು ಹಾಗೂ ಬಿಡ್ಡಿಂಗ್ ಆನ್ ಲೈನ್ ಎಲೆಕ್ಟಾನಿಕ್ ಬಿಡ್ಡಿಂಗ್ ಮೂಲಕ ಈ ಕೆಳಗೆ ನೀಡ	
ಅನುಸಾರ ನಡೆಯಲಿದೆ.	
ಆಸ್ತಿಯ ಮೀಸಲು ಬೆಲೆ: ರೂ.8,00,00,000/– (ಎಂಟು ಕೋಟಿ ರೂಪಾಯಿಗಳು ಮಾತ್ರ).	ಸಾಲಗಾರರು ಸಾಲ ಮರುಪಾವತಿಸಲು ವಿಫಲವಾದ ಕಾರಣ ಕೆಳಗೆ ತಿಳಿಸಿರುವ ಸ್ವಾಧೀನ ವನ್ನು ಅಧಿಕಾರ
ಅರ್ನೆಸ್ಟ್ ಶೇವಣಿ ಹಣ: ರೂ.80,00,000/- (ಎಂಭತ್ತು ಲಕ್ಷ ರೂಪಾಯಿಗಳು ಮಾತ್ರ)	ಪ್ರಯೋಗ ಮಾಡುವ ಸೆಕ್ಷನ್ 13(4)ರ ಆಕ್ಟ್ ನನಿಯಮ 8 ರೂಂದಿಗೆ ಓದಿ ತಿಳಿಸಿರುವ ನಿಯಮದ
	ಪ್ರಕಾರ ದಿನಾಂಕ 06.02.2023 ರಂದು ಮಾಡಲಾಗಿದೆ ಎಂದು ಸಾಲಗಾರನಿಗೆ ಮತ್ತು ಸಾರ್ವಜನಿಕವಾಗಿ
ಬಿಡ್ ಆಹ್ವಾನದ ಮೂಲಕ ನಡೆಯುವ ಬಹಿರಂಗ ಹರಾಜಿನ ವಿಧಾನ, ನಿಯಮ ಮತ್ತು ನಿಬಂಧನೆಗಳು.	ತಿಳಿಯಪಡಿಸಲಾಗುವುದು.
ಆಸ್ತಿಯನ್ನು 17, 18ನೇ ಫೆಬ್ರವರಿ 2023 ರಂದು ಬೆಳಿಗ್ಗೆ 11.00 ರಿಂದ ಮಧ್ಯಾಹ್ನ 1.00 ಗಂಟೆಯ ನಡುವೆ ಪರಿವೀಕ್ಷಿಸಬಹುದು.	
1. ನಿಯಮ ಮತ್ತು ನಿಬಂಧನೆಗಳನ್ನು ಒಳಗೊಂಡಿರುವ ಟೆಂಡರ್/ಬಿಡ್ ಅರ್ಜಿಗಳನ್ನು ಆನ್ ಲೈನ್ ಜಾಲತಾಣ http://www.matexauctions.com ನಿಂದ ಪರ	ದುಕೊಳ್ಳಬಹುದು. ಟೆಂಡರ್ ಅರ್ಜಿ ಪ್ರತ್ಯೇಕವಾಗಿ ಸಾಲಗಾರರಿಗೆ ಮತ್ತು ಸರ್ವಸಾಮಾನ್ಯವಾದ ಸಾರ್ವಜನಿಕರ ಎಚ್ಚರಿಕೆಗಾಗಿ ಯಾವುದೇ
ಹಾಗೂ ನಿಯಮ ಮತ್ತು ನಿಬಂಧನೆಗಳು ಜಾಲತಾಣದಲ್ಲಿ 11ನೇ ಫೆಬ್ರವರಿ 2023ರಿಂದ 1 ಮಾರ್ಚ್ 2023ರಂದು ಸಂಜೆ 5.00 ಗಂಟೆಯವರೆಗೆ ಲಭ್ಯವಿರುತ್ತದೆ. ಟೆಂಡರ	್/ಬಿಡ್ ಗಳನ್ನು ಅಗತ್ಯವಿರುವ ಎಲ್ಲಾ ತರಹದ ಅಸ್ತಿ ವ್ಯವಹಾರವು ಮಾಡದಿರಲು ಮತ್ತು ಆಸ್ತಿಯಲ್ಲಿನ ಯಾವುದೇ ವ್ಯವಹಾರವು
ದಾಖಲೆ ಹಾಗೂ ಇಎಂಡಿ ಮೊತ್ತ ರೂ.80,00,000/- ನ್ನು ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್ ಪರವಾಗಿ ಇಎಫ್ಟಿ/ಎನ್ಇಎಫ್ಟಿ/ಆರ್ಟಿಜಿಎಸ್ ಮೂಲಕ ಪ	
42705095742; IFSC: SCBL0036078 ಕ್ಕೆ ಪಾವತಿಮಾಡಿರುವುದಕ್ಕೆ ಸಾಕ್ಷಿ ಸಹಿತ ಸಲ್ಲಿಸಬೇಕು. ಅರ್ನೆಸ್ಟ್ ಠೇವಣಿ ಹಣಕ್ಕೆ ಯಾವುದೇ ಬಡ್ಡಿಯನ್ನು ನೀಡಲಾಗುವುದಿಲ್ಲ	(ಎಪ್ಪತ್ತೊಂಬತ್ತು ಲಕ್ಷ್ಮ ಇಪ್ಪತ್ಮೂರು ಸಾವಿರದ ನಾನೂರಾ ಐವತ್ತು ರೂಪಾಯಿ ಮಾತ್ರ) 28.05.2019
2. ಅರ್ನೆಸ್ಟ್ ಠೇವಣಿ ಹಣದೊಂದಿಗೆ ಬಿಡ್ ಸಲ್ಲಿಸಲು ಕೊನೆಯ ದಿನಾಂಕ: 11ನೇ ಫೆಬ್ರವರಿ 2023ರಿಂದ 1 ಮಾರ್ಚ್ 2023ರಂದು ಸಂಜೆ 5.00 ಗಂಟೆ	ವರೆಗಿನ ಮೊತ್ತ ಮತ್ತು ಜೊತೆಗೆ ಅದರ ಮೇಲಿನ ಬಡ್ಡಿಗೆ ಒಳಪಟ್ಟಿದೆ.
3. ಬಿಡ್ ಅರ್ಜಿಯ ಜೊತೆ ಆತ/ಅವಳು ತನ್ನ ಗುರುತಿನ ಚೀಟಿ, ವಾಸದ ಮರಾವೆಗಳಾದಂತಹ ಪಾಸ್ಮೋರ್ಟ್, ಚುನಾವಣಾ ಗುರುತಿನ ಚೀಟಿ, ರೇಷನ್ ಕಾರ್ಡ್, ಬ	ಾಲನಾ ಪರವಾನಿಗೆ ಇತ್ತಾದಿಗಳ ಪ್ರತಿ
ಹಾಗೂ ಭಾರತೀಯ ಆದಾಯ ತೆರಿಗೆ ಇಲಾಖೆಯಿಂದ ನೀಡಲಾದ ಪ್ಯಾನ್ ಕಾರ್ಡ್ ನ ಪ್ರತಿಯನ್ನು ಸಲ್ಲಿಸಬೇಕು.	ಸೆಕ್ಯೂರ್ಡ್ ಆಸ್ತಿಗಳನ್ನು ರಿಡೀಮ್ ಮಾಡಲು ಉಪಲಬ್ದವಿರುವ ಸಮಯದ ಬಗ್ಗೆ ಸಾಲಗಾರರ ಗಮನವನ್ನು
4. ಬಿಡ್ಡುದಾರರು ಸಂಬಂಧಿಸಿದ ಪ್ರಾಧಿಕಾರದಿಂದ ನೀಡಲ್ಪಟ್ಟ ಸೂಕ್ತವಾದ ಡಿಜಿಟಲ್ ಸಹಿ ಪ್ರಮಾಣಪತ್ರ ಹಾಗೂ ಇ–ಮೇಲ್ ವಿಳಾಸವನ್ನು ಹೊಂದಿರಬೇಕು (ಇ–ಮೇಲ್ ವಿ	ಳಾಸವು ಆಸಕ್ತ ಬಿಡ್ಡುದಾರರಿಗೆ ಅತೀ ಕಾಯ್ದೆಯ ಸೆಕ್ಷನ್ 13ರ ಉಪ–ಸೆಕ್ಷನ್ (8) ಪ್ರಾವಧಾನಗಳತ್ತ ಸೆಳೆಯಲಾಗುತ್ತದೆ.
ಅಗತ್ಯವಾಗಿದ್ದು ಎಲ್ಲಾ ಮಾಹಿತಿಗಳನ್ನು ಮತ್ತು ಐಡಿ ಹಾಗು ಪಾಸ್ ವರ್ಡ್ ಹಂಚಿಕೆ ಮಾಹಿತಿಯನ್ನು ಮೆ1 ಮೇಟೆಕ್ಸ್ ನೆಟ್ ಪ್ರೈಲಿ. ಇ–ಮೇಲ್ ಮೂಲಕವೇ ನಡೆಸಲಿದೆ.	ಸ್ಥಿರಾಸ್ತಿಯ ವರ್ಣನೆ
5. ಹರಾಜಿನ ದಿನಾಂಕದಂದು ಸ್ವೀಕೃತವಾದ ಎಲ್ಲಾ ಬಿಡ್ಗಳನ್ನು ತೆರೆದು, ಅದರಲ್ಲಿ ಮೀಸಲು ಬೆಲೆಗಿಂತ ಅತೀ ಹೆಚ್ಚು ಬಿಡ್ ಮಾಡಿರುವ ಬಿಡ್ದಾರರ ಬಿಡ್ನ್ನು	ಬ್ಯಾಂಕ್ ಸ್ವೀಕರಿಸಲಿದೆ. ಯಾವುದೇ ಪ್ರಾಪರ್ಟಿ ನಂ. 1
ಸಂದರ್ಭದಲ್ಲೂ ಆಸ್ತಿಯನ್ನು ಮೀಸಲು ಬೆಲೆಗಿಂತ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುವುದಿಲ್ಲ. ಆದರೂ ಬಿಡ್ದಾರರು ಹರಾಜಿನ ಸಮಯದಲ್ಲಿ ಹಾಜರಿದ್ದು ತಮ್ಮ	ಬಡ್ ಮೌಲ್ಯದ ಕನಿಷ್ಠ ಮಾತ್ರವನ್ನು 🏾 "ಎಸ್2 ಆರಂತಿಕಾ" ಎಂಬ ಕೆಸರಿನ ಸಾಜಿಕ್ ನ 6ನೇ ಮಹರಿಯಲಿರುವ 917.45 ಚರದ ಆರಿ
ರೂ.50,000/- ವರೆಗೆ ಹೆಚ್ಚಿಸಬಹುದು ಹಾಗೂ ಇದರಲ್ಲಿ ಅತೀ ಹೆಚ್ಚು ಮೊತ್ತವನ್ನು ಬ್ಯಾಂಕ್ ಸ್ವೀಕರಿಸುವ ಅಧಿಕಾರವನ್ನು ಹೊಂದಿದೆ. ಪ್ರತೀ ಬಿಡ್ ನ ನಂತರ ಮತ್ತೊ	
ಅಂತರವಿರುವುದು. ಹರಾಜು 120 ನಿಮಿಷಗಳ ಕಾಲ ಅಂದರೆ ಬೆಳಿಗ್ಗೆ 11.00 ರಿಂದ ಮಧ್ಯಾಹ್ನ 1.00 ಗಂಟೆಯವರೆಗೆ 5 ನಿಮಿಷಗಳ ಅನಿಯಮಿತ ವಿಸ್ತರಣೆಯೊಂದಿಗೆ ನಡೆ	ಯಲದ. ಒಂದು ವೇಳೆ ಇ–ಹರಾಜು ಬೆಲ್ಟ್–ಅಪ್ ಏರಿಯ ಹೊಂದಿರುವ ಫ್ಲ್ಯಾಟ್ ನಂ. 602. ಪ್ರಾಜೆಕ್ಟ್ ಸ್ಥಳ ವಿವರ ಹೀಗಿದೆ: ಸರ್ವೇ ನಂ.
ಮುಕ್ತಾಯದ 5 ನಿಮಿಷಗಳ ಮೊದಲು ಬಿಡ್ ಸ್ವೀಕೃತವಾದರೆ ಹರಾಜಿನ ಮುಕ್ತಾಯವು ಸ್ವಯಂಚಾಲಿತವಾಗಿ 5 ನಿಮಿಷಗಳ ಕಾಲ ವಿಸ್ತರಣೆಯಾಗಲಿದೆ.	
6. ತದನಂತರ ಬ್ಯಾಂಕ್ ಮಾರಾಟ ದೃಢೀಕರಿಸಿದ ಮೇಲೆ ಇಎಂಡಿಗೆ ಹೊಂದಿಕೆಯಾಗುವಂತೆ ಖರೀದಿದಾರರು 25% (ಶೇಕಡಾ ಇಪ್ಪತ್ತೈದು) ಮಾರಾಟ ಬೆಲೆಯನ್ನು ಕೂಡ.	
ಬಾಕಿ ಉಳಿದ ಮೊತ್ತವನ್ನು ಖರೀದಿದಾರರು ಕೆಳಸಹಿದಾರರಿಗೆ ಮಾರಾಟ ದೃಢೀಕರಣಗೊಂಡ 15 ದಿನಗಳ ಒಳಗಾಗಿ ಪಾವತಿಸಬೇಕು ಅಥವಾ ಒಂದು ವೇಳೆ ಸಮಯಾವಕಾ ದೂಸದಲ್ಲಿ ಐಬರ ಮದೆ ಒಸರದ ಮಾಡಿಕೊಳಬೇಕು ಹೇಳಿದ ಸಮಯಾವಕಾಸದಲ್ಲಿ ಪಣ ಸವಾಸಿಸಲು ವಿಸಲವಾದಲ್ಲಿ ಬಾಂಕ್ ಐಎಂಡಿ ಪಣವನು ಮುಟುಗೋಲು ಬ	
ರೂಪದಲ್ಲಿ ಇಬ್ಬರ ಮಧ್ಯೆ ಒಪ್ಪಂದ ಮಾಡಿಕೊಳ್ಳಬೇಕು. ಹೇಳಿದ ಸಮಯಾವಕಾಶದಲ್ಲಿ ಹಣ ಪವಾತಿಸಲು ವಿಫಲವಾದಲ್ಲಿ. ಬ್ಯಾಂಕ್ ಇಎಂಡಿ ಹಣವನ್ನು ಮುಟ್ಟುಗೋಲು ನಡೆಸುವ ಅಧಿಕಾರವನ್ನು ಹೊಂದಿದೆ. ಉಪೇಕ್ಷಿತ ಖರೀದಿದಾರರಿಗೆ ಆಸ್ತಿಯ ಮೇಲಿನ ಅಥವಾ ಮಾರಾಟ ನಡೆಸುವ ಆಸ್ತಿಯ ಮೊತ್ತದ ಮೇಲಿರುವ ಎಲ್ಲಾ ಕ್ಷೈಮುಗಳನ್ನು 🗈	
7. ಖರೀದಿದಾರರು ಎಲ್ಲಾ ಪಾವತಿಗಳನ್ನು ಇಎಫ್ಟಿ/ಎನ್ ಇಎಫ್ಟಿ/ಆರ್ಟಿಜಿಎಸ್ ಮೂಲಕ ಮಾರ್ಟ್ ಗೇಜ್ ಸಸ್ಟೆನ್ಸ್ ಖಾತಾ ನಂ. 42705095742; IFSC: SCBL00	
8. ಮಾರಾಟ ಬೆಲೆಯು ಸಂಪೂರ್ಣಗೊಂಡ ನಂತರ ಬ್ಯಾಂಕ್ ಖರೀದಿದಾರರ ಪರವಾಗಿ ಮಾರಾಟ ಪ್ರಮಾಣಪತ್ರವನ್ನು ನೀಡಿ ಆಸ್ತಿಯ ಸ್ಥಾಧೀನತೆಯನ್ನು ಖರೀದಿದಾರರಿಗೆ 9. ವೇಗಲಾದ ಜಾಯ ಸೆದ್ರೂಸ್ ಸ್ಥಾತಿಗಳ ವೀಡಲಾಗಿದ್ದು ಕೇಗತ್ರವಾಗವಾದ ಜರಿತನ ಜರಿಸಾಗಿಸುವುದು ಸದವಾಗವನ್ನು ನಿರ್ದಾರವನ್ನು ನಿಂದ ಸಂಸದ ಬ	
9. ಹೇಳಲಾದ ಆಸ್ತಿಯ ಶೆಡ್ಯೂಲ್ ಈ ಕೆಳಗೆ ನೀಡಲಾಗಿದ್ದು, ಕೆಳಸಹಿದಾರರಾದ ಅಧಿಕೃತ ಅಧಿಕಾರಿಗಳು ಮರಾಟ ಪ್ರಮಾಣಪತ್ರ ನೀಡಿದ ನಂತರ ಬೆಂಕಿ, ಕಳ್ಳತನ ಇ ಸಂಭಾಗಿದಲ್ಲಿ ಅದಕ್ಕೆ ಖರೀದಿದಾದಕ್ಕೆ ಹೊಡೆಯಾಗಿರುತ್ತಾರೆ, ಖರೀದಿದಾರ ಯಾವಣೆ ಆದಾರದ ಮೇಲೆ ಮಾರಾಟವನ್ನು ನಮಗೊಳಿಸಲು ಅಪ್ರವಾಗಿರುವುದಿಲ	ಕ್ಯಾದ ಯಾವುದೇ ರೇತಯಲ್ಲ ಹಾನಿ ಉತ್ತರ : ಕಾಮನ್ ಏರಿಯ ಮತ್ತು ಫ್ಲ್ಯಾಟ್ ನಂ. 601
ಸಂಭವಿಸಿದಲ್ಲಿ ಅದಕ್ಕೆ ಖರೀದಿದಾರರೇ ಹೊಣೆಯಾಗಿರುತ್ತಾರೆ. ಖರೀದಿದಾರ ಯಾವುದೇ ಆಧಾರದ ಮೇಲೆ ಮಾರಾಟವನ್ನು ರದ್ದುಗೊಳಿಸಲು ಅರ್ಹನಾಗಿರುವುದಿಲ್ಲ. 10. ಯಸ್ಸೆಯಾಸದ ವಿಶ್ವದಾದದ ಅವರಡಿ ಹಣವನ್ನು ಅವರು ವಿಶ್ವ ಅರ್ಜಿಯಲ್ಲಿ ವೀಡಿದ ಖಾತೆಗೆ ಡಿಡಿ/ಲಿಲ್ಸಿ ಅವರಾಟಿ/ಎಕ್.ಅವರಾಟಿ/ಆರ್ಟೆಟಿಎಕ್	ನಕ್ಕಿಯ ಕ್ಷೇತ್ರ ಕ್ಷೇತ್ರ ಕ್ಷಣ್ಣ ಕ್ಷಣ
10. ಯಶಸ್ವಿಯಾಗದ ಬಿಡ್ಡುದಾರರ ಇಎಂಡಿ ಹಣವನ್ನು ಅವರು ಬಿಡ್ ಅರ್ಜಿಯಲ್ಲಿ ನೀಡಿದ್ದ ಖಾತೆಗೆ ಡಿಡಿ/ಪಿಒ/ಇಎಫ್ಟಿ/ಎನ್ಇಎಫ್ಟಿ/ಆರ್ಟಿಜಿಎಸ್ ಮೂಲಕ ನೀಡಲಾಗುವುದು.	ಎರ್ಗಾಯಸ ಇ–ಎಬ್ಆ್ ಮಾಹತ್ ಷ್ ಪ್ರಾಪರ್ಟಿ ನಂ. 2
ನೀಡಲಾಗುವುದು. 11. ಎಲ್ಲಾ ಉದ್ದೇಶಗಳಿಂದ ಆಸ್ತಿಯನ್ನು "ಎಲ್ಲಿ ಹೇಗಿದೆಯೋ ಹಾಗೆ" ಆಧಾರದ ಮೇಲೆ ಮಾರಾಟ ಮಾಡಲಾಗುವುದು. ಬ್ಯಾಂಕಿಗೆ ತಿಳಿದಿರುವ ಮಟ್ಟಗೆ ಈ ಆಸ್ತಿಗೆ ಯಾವುದೇ ಪರಭಾರ	
The action of the standing and the stand	

ವಿಶ್ವವಾಣಿ

<u>ಸ್ತಾಧೀನ ಸೂಚನೆ</u>

ಸೆಕ್ಯುರಿಟಿ ಇಂಟರೆಸ್ಟ್ (ಎನ್ಫೋರ್ಸ್ ಮೆಂಟ್) ರೂಲ್ಸ್, 2002 ರ ನಿಯಮ 8 ರ ಸಬ್-ನಿಯಮ (1) ರ ಅಡಿಯಲ್ಲಿರುವ ಅಧಿಸೂಚನೆ

ಹೋಮ್ ಫಸ್ಟ್ ಫೈನಾನ್ಸ್ ಕಂಪನಿ ಇಂಡಿಯಾ ಲಿಮಿಟೆಡ್

CIN: L65990MH2010PLC240703, ವೆಬ್ ಸೈಟ್: homefirstindia.com ದೂ ನಂ.: 180030008425 ಇ–ಮೇಲ್ ಐಡಿ: loanfirst@homefirstindia.com

									OF GOLD OKNAMENTS		
ಸರ್ಫೇಸಿ ಆಕ್ಟ್ 2002 ರ ಸೆಕ್ಷನ್ 13 (2) ರ ಅಡಿಯಲ್ಲಿ, ನೀವು / ಸಾಲಗಾರರನ್ನು ಕರೆಸಿಕೊಳ್ಳುವ ಮೂಲಕ, ಬಾಕಿ ಉಳಿದಿರುವ ಹಣವನ್ನು ಪಾವತಿಸಲು ಹೆಸರಿಸಿರುವ, ಈ ಕೆಳಗಿನ ದಿನಾಂಕಗಳಲ್ಲಿ ನೀಡಲಾದ ನೋಟಿಸ್								ntioned persons	are hereby informed that they have failed to pay off the		
ಅನುಗುಣವಾಗಿ, ಹೋಮ್ ಫರ್ಸ್ಸ್ ಫೈನಾನ್ಸ್ ಕಂಪೆನಿ ಇಂಡಿಯಾ ಲಿಮಿಟೆಡ್ನ ಅಧಿಕೃತ ಅಧಿಕಾರಿ ಎಂದು ಸಹಿ ಮಾಡಲಾಗಿದೆ. ಆಯಾ ನೋಟಿಸ್ಗಳನ್ನು ಸ್ವೀಕರಿಸಿದ ದಿನಾಂಕದಿಂದ 60 ದಿನಗಳೊಳಗಿನ ಬಾಕಿ. ಆದಾಗ್ಯೂ ನೀವು								loan account.	Notices sent to them by Registered Post have been		
ಸಾಲ	ಾರರು ಎಲರೂ ನಿಗದಿತ ^ಸ ವ	ು ಯದೊಳಗೆ ಬಾಕಿ ಪಾವತಿಸಬೇಕಾದ ಹಣವನ್ನು ಪಾವತಿಸಲು ವಿಫಲರಾಗಿದ್ದೀರಿ, ಆದ್ದರಿಂದ ಹೋಮ್ ಫಸ್ಟ್ ಫೈನಾನ್ಸ್ ಕಂಪೆನಿ ಇ	ಇಂಡಿಯಾ ಲಿಮಿಟೆಡ	್ ಮತು ಸರ್ಫೇಸಿ ಕಾಂ	ಮಿದೆಯ ಸೆಕನ್ 13	ret	urned undel	ivered, to the B	ank. They are therefore requested to pay off the liability		
		ನೀಡಲಾದ ಹಕ್ಷನ್ನು ಹೊಂದಿದೆ. ಈ ಕೆಳಗಿನ ನಿಯಮಗಳೊಂದಿಗೆ 2002 ರ ನಿಯಮಗಳೊಂದಿಗೆ ಓದಿ, ಕೆಳಗೆ ತಿಳಿಸಿದಂತೆ ಸುರಕ್ಷಿತ			ω,	land	other char	des and redeer	m the pledged securities on or before 27.02.2023 failing		
			యా ూ -						be sold by the Bank in public auction at the cost of the		
ಕ್ರ			ತಗಾದೆ ಸೂಚನೆಯ	ತಗಾದೆ ಸೂಚನೆಯ	ಸ್ವಾಧೀನ		borrower at SME White Field Branch, BIC: 10463, Immadihalli Main Road, Wh				
5	ಸಾಲಗಾರರ ಹೆಸರು	ಅಡಮಾನದ ಆಸ್ತಿಯ ವಿವರಣೆ	ದಿನಾಂಕ ನಿಯಮ	ದಿನಾಂಕದಿಂದ		Field, Bangalore - 560 066, the Bank's premises at 10.00A.M. on 28.02.202					
ಸಂ.			13 (2)	ಒಟ್ಟು ಬಾಕಿ (ರೂ.)	ದಿನಾಂಕ				reafter without further notice, at the absolute discretion		
	ನಾರಾಯಣಸಾಮಿ ಎನ್.	ಸೈಟ್ 54, ಸಪ್ತಗಿರಿ ಲೇಔಟ್, ಕಿಟ್ಟನಹಳ್ಳಿ, ದಾಸನಪುರ ಹೋಬಳಿ ಬೆಂಗಳೂರು ಕರ್ನಾಟಕ 562123		45.00.077			he Bank.	chieft date the	realer without further house, at the absolute disorction		
1	ಚೈತ್ರ ಜಿ ಎಸ್		06-12-2022	15,89,377	07-02-2023						
	0-					SI	Date of	Gold Loan	Name and Address of the Borrowers		
2	ಮೋಹನ್ ಎಂ,	ಮನೆ-04, ನಿವೇಶನ ಸಂಖ್ಯೆ 24, ಖಾತಾ ಸಂಖ್ಯೆ 483/1, ರಾಯಸಂದ್ರ ಗ್ರಾಮ, ಸರ್ಜಾಪುರ ಹೋಬಳಿ, ಆನೇಕಲ್ ತಾಲೂಕು	06-12-2022	12,60,297	07-02-2023	No	Loan	A/c. No.			
	ಜ್ಯೋತಿ ಎಂ	ಬೆಂಗಳೂರು ಕರ್ನಾಟಕ 560099				1	07/09/2021	164001150256	ASHOK J No. 83 # 3rd cross Dinnu R Kadugodi		
ಸಾಲ	ಾರರು ತಗಾದೆ ಸೂಚನೆ	ಯಲ್ಲಿ ಸೂಚಿಸಿರುವ ಸಾಲದ ಬಾಕಿ ಮೊತವನ್ನು ಪೂರ್ತಿಯಾಗಿ ಮರು ಪಾವತಿ ಮಾಡಲು ವಿಫಲರಾಗಿರುವುದರಿಂದ	. ಸಾಲಗಾರರಿಗೆ /	ಜಾಮೀನುದಾರರಿಗ	ಗೆ ಮತು ಸಮಸ	1° -			Planatation near Mariyamma Temple Bangalore 560067		
ಸಾವ		ಾಚಿಸುವುದೇನೆಂದರೆ, ಕೆಳಗೆ ವಿವರಿಸಿರುವ ಆಸ್ರಿಯನ್ನು ಕೆಳಸಹಿದಾರರು ಈ ಮೇಲೆ ಸೂಚಿಸಿದ ನಿಯಮಗಳ ನಿಯಮ 8 ಆ				Da	ate : 10.02.2	023	Sd/-		
ಸದತವಾದ ಅಧಿಕಾರದನ್ನಯ ಸಾಧೀನ ಪಡಿಸಿಕೊಂಡಿದ್ದಾರೆ. ಸಾಲಗಾರರು / ಜಾಮೀನುದಾರರು ಹಾಗೂ ನಿರ್ದಿಷ್ಟವಾಗಿ ಸಾಲಗಾರರು ಈ ಕೆಳಗೆ ವಿವರಿಸಿದ ಆಸಿಯೊಂದಿಗೆ ವ್ಯವಹರಿಸದಂತೆ ಈ ಮೂಲ								ore			
ಪ್ರದಲ್ಪತೆಂದ ಆರ್ಥಿಂದವ್ವರದ ಸ್ವರಭಾನ ವರ್ಷದಂತದಲ್ಲಿಂದ ಸಂಗಾರದ 7 ದಂತದಂದರರ ಹಾಗೂ ನಿರ್ದಷ್ಟವಾಗ ಸಂಗಾರದ 9 9 911 ವರ್ಷದ ಆಸ್ಪನವಾಗಿದಂತ 9, ಮಾರಂತ ಎಚ್ಚರಿಸುತ್ತಿದ್ದೇವೆ ಹಾಗೂ ಅಂತಹ ಯಾವುದೇ ವ್ಯವಹಾರಗಳು ಹೊಮ್ ಫಸ್ಟ್ ಫೈನಾನ್ಸ್ ಕಂಪನಿ ಇಂಡಿಯಾ ಲಿಮಿಟೆಡ್ ಇವರಿಗೆ ಸಂದಾಯ ವಾಗತಕ್ಕ ಮೊಬಲಗು ಚುಕ್ತಾ ಮಾಡುವುದಕ್ಕೆ ಋಣ ಬಾಧ್ಯವಾಗಿರುತ್ತದೆ.									Authorised Officer		
ಸಾಲಗಾರರ ಗಮನಕ್ಕೆ ತರುವುದೇನೆಂದರೆ ಭದ್ರತಾ ಸ್ವತ್ತುಗಳನ್ನು ಹಿಂಪಡೆಯುವ ಕಾಲಾವಕಾಶ ಉಪ–ಕಾಯಿದೆ (8)ರ ಸೆಕ್ಷನ್ 13ರ ಅನ್ವಯ ಇರುತ್ತದೆ.									ಅನುಬಂಧ IV		
ದಿನಾಂಕ : 11.02.2023, ಸ್ಥಳ: ಬೆಂಗಳೂರು ಸಹಿ/- ಅಧಿಕೃತ ಅಧಿಕಾರಿ, ಹೊಮ್ ಫಸ್ಟ್ ಫೈನಾನ್ಸ್ ಕಂಪನಿ ಇಂಡಿಯಾ ಲಿಮಿಟೆಡ್											
ಒಎಂ	ದಿನಾಂಕ : 11.02.2023, ಸ್ಥಳ: ಬೆಂಗಳೂರು ಸಹಿ/– ಅಧಿಕೃತ ಅಧಿಕಾರಿ, ಹೊಮ್ ಫಸ್ಟ್ ಪೈನಾನ್ಸ್ ಕಂಪನಿ ಇಂಡಿಯಾ ಲಿಮಿಟೆಡ್								[ನೋಡಿ ನಿಯಮ 8 (1)]		

केनरा बैंक 📣 Canara Bank

SME WHITE FIELD BRANCH, BIC: 10463, Immadihalli Main Road, White Field, Bangalore - 560 066, Phone: Gen: 9449860064, E Mail:cb10463@canarabank.com

AUCTION OF GOLD ORNAMENTS

ಬಿಲ್ಸ್-ಅಪ್ ಏರಿಯ ಮತ್ತು ಅದರ ಪ್ರಮಾಣಕ್ಕೆ ಅನುಗುಣವಾದ 1183 ಚದರ ಅಡಿ ಸೂಪರ್

ಬಿಲ್ಟ್–ಅಪ್ ಏರಿಯ ಹೊಂದಿರುವ ಫ್ಲ್ಯಾಟ್ ನಂ. 603. ಪ್ರಾಜೆಕ್ಟ್ ಸ್ಥಳ ವಿವರ ಹೀಗಿದೆ: ಸರ್ವೇ ನಂ.

1/1, ಚಿಕ್ಕದುಣ್ಣಸಂದ್ರ ಗ್ರಾಮ, ಸರ್ಜಾಪುರ ಹೋಬಳಿ, ಆನೇಕಲ್ ತಾಲ್ಲೂಕು, ಬೆಂಗಳೂರು

560077, ಕರ್ನಾಟಕ. ಮೇಲಿನ ಫ್ಲ್ಯಾಟ್ ಗೆ ಕವರ್ಡ್ಡ ಕಾರ್ ಪಾರ್ಕಿಂಗ್ ಸ್ಪೇಸ್ ಇದೆ, ಜೊತೆಗೆ 366.73

ಚದರ ಅಡಿಯ ಎಲ್ಲರ ಬಳಕೆಯ ಅವಿಭಾಜಿತ ಏರಿಯದಲ್ಲಿ ಶೇರ್ ಹೊಂದಿದೆ.

ಫ್ಲ್ಯಾಟ್ ನಂ. 603ರ ಗಡಿಗಳು ಹೀಗಿವೆ:

11.02.2023 ಶನಿವಾರ

vishwavani.news

(ಗೆಠ್ಗಾಕ್ ರ್ಜ್ಜಿ)	ಆಧಾರ ಮಾಡಿಕೊಳ್ಳ.							ಇಂಡಯಾಬುಲ್ಸ್ ಹಾಸಿಂಗ	್ ಫೈನಾನ್ಸ್ ಲಿಮಿಟೆಡ್ ನ ಅಧಿಕಾರ ಕೊಟ್ಟಿರುವ ಅಧಿಕಾರ
ಈ ಕಾರಣದಿಂದ:						ਸ	డ /–	ಹಸ್ತಾಕ್ಷರವಿರುವ ಐಹಿಕತೆ ಮತ	ತ್ತು ಪುನರ್ ನಿರ್ಮಾಣ ಮತ್ತು ಫೈನಾನ್ಸ್ ನ ಸಾಲ ತೀರಿಸಲು ಇರುವ
مراجعه منافعة عمة ومنافعة الاستعادة معالية والمعالية والمعالية والمعالية والمعالية والمعالية والمعالية والمعالية	ದಿನಾಂಕ: 11.02.2023						ಅಧಿಕಾರಿಗಳು	ಮತ್ತು ಎನ್ಪೊರ್ಸ್ ಮೆಂಟ್	ಅಫ್ ಸೆಕ್ಯೂರಿಟಿಸ್ ಆಕ್ಟ್ 2002 ಮತ್ತು ಅಧಿಕಾರದ ಪ್ರಯ
ಇಂಡಿಯಾಬುಲ್ಸ್, ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ನ (''ಐಎಚ್ಎಫ್ಎಲ್'') ನ ಅಧಿಕಾರ	ಸ್ಥಳ: ಬೆಂಗಳೂರು					ಸ್ಟ್ರಾಂಡರ್ಡ್ ಬ	ತಾರ್ಟರ್ಡ್ ಬ್ಯಾಂಕ್	ಮಾಡುವಿಕೆಯ ಸೆಕ್ಷನ್ 13	(12) ನಿಯಮ 3 ರ ಸಕ್ಯೂರಿ ಟಿಸ್ (ಎನ್ಪೊರ್ಸ್ಮೆಂಟ್) ನಿಯ
ಕೊಟ್ಟಿರುವ ಅಧಿಕಾರಿಯ ಹಸ್ತಾಕ್ಷರವಿರುವ ಐಹಿಕತೆ ಮತ್ತು ಪುನರ್ ನಿರ್ಮಾಣ ಮತ್ತು ಫೈನಾನ್ಸ್ ನ ಸಾಲ								2002 ದೊಂದಿಗೆ ಓದಿರಿ. ಬೆ	eಡಿಕಯ ಸೂಚನೆ ಮುಲಕ ಪ್ರಕಟಿಸಿದ ತಾರೀಖು 06.06.2018 ರ
ತೀರಿಸಲು ಇರುವ ಸ್ವತ್ತು ಮತ್ತು ಎನ್ಪೊರ್ಸ್,ಮೆಂಟ್ ಅಫ್ ಸೆಕ್ಯೂರಿಟಿಸ್ ಆಕ್ಟ್ 2002 ಮತ್ತು ಅಧಿಕಾರದ		6		.	عــد ه	99.0	2-6	ಕರೆದು ಸಾಲಗಾರ ಶ್ರೀಮತಿ ಚ	ಂದ್ರಕಲಾ ಯು ಅಲಿಯಾಸ್ ಚಂದ್ರಕಲಾ ಮತ್ತು ಶ್ರೀ ಶಂಕರ ನಾರಾಂ
ಪ್ರಯೋಗ ಮಾಡುವಿಕೆಯ ಸೆಕ್ಷನ್ 13 (12) ನಿಯಮ 9 ರ ಸೆಕ್ಯೂರಿಟಿಸ್ (ಎನ್ಪೊರ್ಗ್ಸೆಮೆಂಟ್)	ఎస	6.ಜೆ.ಎಸ	సి. ఎ(0630.9	ט,אאיי	San	360	ಉಪ್ಪರ ನೋಟಿಸಿನಲ್ಲಿ ಹೇ	ಳಿರುವಂತೆ ಮರುಪಾವತಿಸಬೇಕಾದ ರೂ.37,04,995/- (ರೂಪ
ನಿಯಮ, 2002 ದೊಂದಿಗೆ ಓದಿರಿ. ಬೇಡಿಕಯ ಸೂಚನೆ ಮುಲಕ ಪ್ರಕಟಿಸಿದ ತಾರೀಖು 28.05.2019			(ಹಿಂದೆ ಎಸ್.ಜಿ.ಎ	ಸ್. ಎಂಟರ್ ಪ್ರೆಸಸ್ ಪ್ರೆವೇ	ಲ ಟ್ ಲಿಮಿಟೆಡ್)			ಮೂವತ್ತ ಏಳು ಲಕ್ಷದ ನಾಲ	್ಕು ಸಾವಿರದ ಒಂಬೈನೂರ ತೊಂಬತ್ತ ಐದು ಮಾತ್ರ) ಲೋನ್ ಆಕೌ
ರಂದು ಕರೆದು ಸಾಲಗಾರ <mark>ಲೋಕೇಶ್ ಎಸ್ ಪ್ರೊಪ್ಕೆ ಟರ್ ಮಾರುತಿ ಫ್ಯಾಬ್ಟ್ ಕೆಕ್ ಮತ್ತು ಶ್ರೀನಿವಾಸ್ ಸಿ</mark>		ನೋಂದಾಯಿತ ಮತ್ತು ಕಾಷ				ನಲ್ ಗ್ರಾಮದ ಸರ್ವೆ ಸಂಖ್ಯೆ	5		5 ಈ ಲೋನ್ ಆಕೌಂಟ್ ಗೆ ಸಂಬಂಧಿಸಿದಂತೆ, ಸದರಿ ನೋಟಿಸ್ ನಿವ
ನೋಟಿಸಿನಲ್ಲಿ ಹೇಳಿರುವಂತೆ ಮರುಪಾವತಿಸಬೇಕಾದ ರೂ. 79,23,450/- (ಎಪ್ಪತ್ತೊಂಬತ್ತು ಲಕ್ಷ್				ುಳಿ, ಬೆಂಗಳೂರು 560 08	/ / / /			ತಲುಪಿ 60 ದಿನಗಳಾಗುವು)ದರೊಳಗೆ 06.06.2018 ರ ವರೆಗಿನ ಮೊತ್ತ ಮತ್ತು ಅದರ ಮೆ
ಇಪ್ಪತ್ಮೂರು ಸಾವಿರದ ನಾನೂರಾ ಐವತ್ತು ರೂಪಾಯಿ ಮಾತ್ರ) ಲೋನ್ ಅಕೌಂಟ್ ನಂ.	ដំរី ដែរ	ವ್ ಸೈಟ್: www.sjsindia		mpliance@sjsin 909KA2005PLC		+91 80 6194 07	11	ಬಡ್ಡಿಯನ್ನು ಕಟ್ಟತಕ್ಕದ್ದು. ಅಲ್ಲ	್ಲದೆಯೆ, ಇಎಆರ್ಸಿ ಟ್ರಸ್ಟ್ - ಎಸ್ಸ್ 439 ಟ್ರಸ್ಟಿಯಾಗಿ ಐಎಚ್ಎಫ್
HHLBAG00345844 ಈ ಲೋನ್ ಅಕೌಂಟ್ ಗೆ ಸಂಬಂಧಿಸಿದಂತೆ, ಸದರಿ ನೋಟಿಸ್ ನಿಮ್ಮನ್ನು ತಲುಪಿ						-0			ಗೆ ಸಂಬಂಧಿಸಿದ ತನ್ನ ಎಲ್ಲಾ ಹಕ್ಕುಗಳು, ಹಕ್ಕುಪತ್ರ ಮತ್ತು ಹಿತಾಸಕ್ತಿಗ
60 ದಿನಗಳಾಗುವುದರೊಳಗೆ 28.05.2019 ರ ವರೆಗಿನ ಮೊತ್ತ ಮತ್ತು ಅದರ ಮೇಲಿನ ಬಡ್ಡಿಯನ್ನು	ಡಿಸೆಂಬರ್ 31,2022ಕ್ಕೆ ಕೊನೆಗೊಂಡ ತೈಮಾಸಿ	ಟಕ ಮತ್ತು ಒಂಬ	ತ್ತು ತಂಗಳು ಪ	ೆರಷ್ಕರಿಸಿರದ ಸ	ಂಯೋಜತ ಆ	ತಿರ್ಥಿಕ ಫಲತಾ	ಂತಗಳ ಸಾರ		ೃನ್ <i>ಮೆಂಟ್ ಅಗ್ರಿಮೆಂಟ್ ಪ್ರಕಾರ <mark>ಎಡೆಲ್ವೆಯ್ಸ್ ಅಸೆಟ್ ರೀಕನ್</mark>ಸ್ಟ</i>
ಕಟ್ಟತಕ್ಕದ್ದು, ಅಲ್ಲದೆಯೆ, ಇಎಆರ್ಸಿ ಟ್ರಸ್ಟ್ - ಎಸ್ಸ್ 432 ಟ್ರಸ್ಟಿಯಾಗಿ ಐಎಚ್ಎಫ್ಎಲ್ ಮೇಲಿನ					(ಪ್ರತಿ ಷೇರಿನ ಡೇಟಾವನ್ನು	್ಗ ಹೊರತುಪಡಿಸಿ ಮಿಲಿಯ	ನ್ ಗಳಲ್ಲಿ ರೂಪಾಯಿಗಳು)	ಕಂಪನಿ ಲಿಮಿಟೆಡ್ –ನ ಹೆಸರಿ	ಿಗೆ ನಿಯುಕ್ತಿಪಡಿಸಿದೆ.
ಲೋನ್ ಆಕೌಂಟ್ ಗೆ ಸಂಬಂಧಿಸಿದ ತನ್ನ ಎಲ್ಲಾ ಹಕ್ಕುಗಳು, ಹಕ್ಕುಪತ್ರ ಮತ್ತು ಹಿತಾಸಕ್ತಿಗಳನ್ನು ದಿನಾಂಕ	ಕ್ರಮ ವಿವರಗಳು	ತೈವ	ನ್ನುಸಿಕ ಕೊನೆಗೊಂಡ	ਰ ਸ	ಒಂಬತ್ತು ತಿಂಗಳ	ಳು ಮುಗಿದಾಗ	ವರ್ಷ ಮುಗಿದಾಗ	ಸಾಲಗಾರರು ಸಾಲ ಮರುಪ್ರ	ಾವತಿಸಲು ವಿಫಲವಾದ ಕಾರಣ ಕೆಳಗೆ ತಿಳಿಸಿರುವ ಸ್ವಾಧೀನ ವನ್ನು ಅಧಿ
30.06.2021ರ ಅಸೈನ್ಮೆಂಟ್ ಅಗ್ರಿಮೆಂಟ್ ಪ್ರಕಾರ ಎಡೆಲ್ವೆಯ್ಸ್ ಅಸೆಟ್ ರೀಕನ್ಸ್ಟಕ್ಷನ್ ಕಂಪನಿ	ಸಂಖ್ಯೆ.	31 ಡಿಸೆಂಬರ್ 	30 ಸೆಪ್ಟಂಬರ್	31 ಡಿಸೆಂಬರ್	31 ಡಿಸೆಂಬರ್	31 ಡಿಸೆಂಬರ್	31 ಮಾರ್ಚ್		13(4)ರ ಆಕ್ಟ್ ನನಿಯಮ 8 ರೂಂದಿಗೆ ಓದಿ ತಿಳಿಸಿರುವ ನಿಯ
ಲಿಮಿಟೆಡ್–ನ ಹೆಸರಿಗೆ ನಿಯುಕ್ತಿಪಡಿಸಿದೆ.		2022 ಲೆಕ್ತಪರಿಶೋಧನೆ ಮಾಡದ	2022 ಲೆಕ್ರಪರಿಶೋಧನೆ ಮಾಡದ	2021 ಲೆಕ್ತಪರಿಶೋಧನೆ ಮಾಡದ	2022 ಲೆಕ್ಕಪರಿಶೋಧನೆ ಮಾಡದ	2021 ಲೆಕಪರಿತೋಧನೆ ಮಾಡದ	2022 ಪರಿಶೋಧಿಸಲಾಗಿದೆ		23 ರಂದು ಮಾಡಲಾಗಿದೆ ಎಂದು ಸಾಲಗಾರನಿಗೆ ಮತ್ತು ಸಾರ್ವಜನಿಕ
2	 ಕಾರ್ಯಾಚರಣೆಗಳಿಂದ ಒಟ್ಟು ಆದಾಯ 	1063.74		917.90	3264.80	2657.51	3698.56	ತಿಳಿಯಪಡಿಸಲಾಗುವುದು.	
ಸಾಲಗಾರರು ಸಾಲ ಮರುಪಾವತಿಸಲು ವಿಫಲವಾದ ಕಾರಣ ಕೆಳಗೆ ತಿಳಿಸಿರುವ ಸ್ವಾಧೀನ ವನ್ನು ಅಧಿಕಾರ	2 ನಿವ್ವಳ ಲಾಭ ಅವಧಿಗೆ (ತೆರಿಗೆ ಅಸಾಧಾರಣ ವಸ್ತುಗಳು)	216.98		202.45	705.21	534.17	739.39	-	
ಪ್ರಯೋಗ ಮಾಡುವ ಸೆಕ್ಷನ್ 13(4)ರ ಆಕ್ಟ್ ನನಿಯಮ 8 ರೂಂದಿಗೆ ಓದಿ ತಿಳಿಸಿರುವ ನಿಯಮದ	3 ನಿವ್ವಳ ಲಾಭ ತೆರಿಗೆಗೆ ಮುಂಚಿನ ಅವಧಿಗೆ (ಅಸಾಧಾರಣ ವಸ್ತುಗಳ ನಂತರ)	216.98	3 272.04	202.45	705.21	534.17	739.39		ಮತ್ತು ಸರ್ವಸಾಮಾನ್ಯವಾದ ಸಾರ್ವಜನಿಕರ ಎಚ್ಚರಿಕೆಗಾಗಿ ಯಾವ
ಪ್ರಕಾರ ದಿನಾಂಕ 06.02.2023 ರಂದು ಮಾಡಲಾಗಿದೆ ಎಂದು ಸಾಲಗಾರನಿಗೆ ಮತ್ತು ಸಾರ್ವಜನಿಕವಾಗಿ	4 ತೆರಿಗೆಯ ನಂತರ ಹಾಗೂ ಅಪವಾದಾತ್ಮಕ್ ನಂತರದ ಅವಧಿಗಾಗಿ ನಿವ್ವಳ ಲಾಭ	157.14	199.48	148.92	518.71	396.56	550.18		ಗಾಡದಿರಲು ಮತ್ತು ಆಸ್ತಿಯಲ್ಲಿನ ಯಾವುದೇ ವ್ಯವಹಾರವು ಎಡೆಲ್ವೇ
ತಿಳಿಯಪಡಿಸಲಾಗುವುದು.	5 ಅವಧಿಗೆ ಒಟ್ಟು ಸಮಗ್ರ ಆದಾಯ ಅವಧಿಯ ಲಾಭ [(ತೆರಿಗೆ ನಂತರ)	154.95	5 199.19	146.01	512.90	394.00	549.70	2·***	ಸನಿ ಲಿಮಿಟೆಡ್ ಬಾಕಿ ಇರುವ ಮೊತ್ತ ರೂ. 37,04,995/- (ರೂಪಾ
ಪ್ರತ್ಯೇಕವಾಗಿ ಸಾಲಗಾರರಿಗೆ ಮತ್ತು ಸರ್ವಸಾಮಾನ್ಯವಾದ ಸಾರ್ವಜನಿಕರ ಎಚ್ಚರಿಕೆಗಾಗಿ ಯಾವುದೇ	ಮತ್ತು ಇತರ ಸಮಗ್ರ ಆದಾಯ (ತೆರಿಗೆ ನಂತರ)]	104.00	100.10	140.01	012.00	004.00	040.10	***	, ಸಾವಿರದ ಒಂಬೈನೂರ ತೊಂಬತ್ತ ಐದು ಮಾತ್ರ) 06.06.2018 ವರ
ತರಹದ ಆಸ್ತಿ ವ್ಯವಹಾರವು ಮಾಡದಿರಲು ಮತ್ತು ಆಸ್ತಿಯಲ್ಲಿನ ಯಾವುದೇ ವ್ಯವಹಾರವು ಎಡೆಲ್ವೆಯ್ಸ್	6 ಇಕ್ವಿಟೆ ಶೇರ್ ಕ್ಯಾಪಿಟಲ್ (ತಲಾ – ರೂ. 10/- ರ ಮುಖ ಬೆಲೆ)	304.38	304.38	304.38	304.38	304.38	304.38	ಮೊತ್ತ ಮತ್ತು ಜೊತೆಗೆ ಅದರ ವ	ಬೀಲಿನ ಬಡ್ಡಿಗೆ ಒಳಪಟ್ಟಿದೆ.
ಅಸೆಟ್ ರೀಕನ್ಸ್ಟಕ್ಷನ್ ಕಂಪನಿ ಲಿಮಿಟೆಡ್ ಬಾಕಿ ಇರುವ ಮೊತ್ತ ರೂ. 79,23,450/- (ಎಪ್ಪತ್ತೊಂಬತ್ತು	7 ಇತರ ಇಕ್ಷಿಟಿ	-		-	-	-	3300.33	ಸೆಕ್ಯೂರ್ಡ್ ಆಸ್ತಿಗಳನ್ನು ರಿಡೀವ	ಮ್ ಮಾಡಲು ಉಪಲಬ್ಧವಿರುವ ಸಮಯದ ಬಗ್ಗೆ ಸಾಲಗಾರರ ಗಮನ
ಆಸ್ಟ್ರೆ ಇಪ್ಪತ್ಮೂರು ಸಾವಿರದ ನಾನೂರಾ ಐವತ್ತು ರೂಪಾಯಿ ಮಾತ್ರ) 28.05.2019 ವರೆಗಿನ ಮೊತ್ತ ಮತ್ತು	8 ಪ್ರತಿ ಶೇರ್ ಗೆ ಗಳಿಕೆ (ತಲಾ -ರೂ.10 / ರ)		ವಾರ್ಷಿಕಗೊಳಿಸಲಾಗಿಲ್ಲ		ವಾರ್ಷಿಕಗೊಳಿಸಲಾಗಿಲ್ಲ	10			–ಸೆಕ್ಷನ್ (8) ಪ್ರಾವಧಾನಗಳತ್ತ ಸೆಳೆಯಲಾಗುತ್ತದೆ.
ಷಿ ಎಕ್ಕ್ರಿ ಜೊತೆಗೆ ಅದರ ಮೇಲಿನ ಬಡ್ಡಿಗೆ ಒಳಪಟ್ಟಿದೆ.	 ಬೇಸಿಕ್ (ವಾರ್ಷಿಕಗೊಳಿಸಲಾಗಿಲ್ಲ) ಡೈಲ್ಯೂಟೆಡ್ (ವಾರ್ಷಿಕಗೊಳಿಸಲಾಗಿಲ್ಲ) 	5.16 5.09		4.89 4.85	17.04 16.82	13.03 12.92	18.08 17.90		ಸ್ಥಿರಾಸ್ತಿಯ ವರ್ಣನೆ
	ಟಪ್ಪಣಗಳು	5.05	0.40	4.00	10.02	12.32	17.50	ಿಕರುವರು ರಾಮು ಿ	ಹೊಸಹಳ್ಳಿ ರೋಡ್, ಸರ್ಜಾಪುರ ಹೊಬಳಿ, ಆನೆಕಲ್ ತಾಲು
ಸೆಕ್ಯೂರ್ಡ್ ಆಸ್ತಿಗಳನ್ನು ರಿಡೀಮ್ ಮಾಡಲು ಉಪಲಬ್ದವಿರುವ ಸಮಯದ ಬಗ್ಗೆ ಸಾಲಗಾರರ ಗಮನವನ್ನು	 ಕಂಪನಿಯ ಪ್ರಮುಖ ಸ್ವತಂತ್ರ ಹಣಕಾಸು ಮಾಹಿತಿಯನ್ನು ಕೆಳಗೆ ನೀಡಲಾಗಿದೆ: 					(ಮಿಲಿಯನ	್ಗಳಲ್ಲಿ ರೂಪಾಯಿಗಳು)		ಹಾಸಹಳ್ಳ ಯಾಡಕ, ಸರ್ವಾವುರ ಹಾವಳ, ಆಗಾರ್ ತಾರು –562106, ಕರ್ನಾಟಕ ಇಲ್ಲಿ ಎಸ್2 ಆವಂತಿಕಾದಲ್ಲಿ ತಳ ಮಹಡಿಂ
ಕಾಯ್ದೆಯ ಸೆಕ್ಷನ್ 13ರ ಉಪ–ಸೆಕ್ಷನ್ (8) ಪ್ರಾವಧಾನಗಳತ್ತ ಸೆಳೆಯಲಾಗುತ್ತದೆ.	ಕ್ರಮ ವಿವರಗಳು	ತೈವ	ನಾಸಿಕ ಕೊನೆಗೊಂಡ	จที	ಒಂಬತ್ತು ತಿಂಗಳ		ವರ್ಷ ಮುಗಿದಾಗ	1.7	ರಿಲ್ಟ್ ಆಪ್ ಏರಿಯಾದ ಪ್ರಮಾಣಾನು ಸಾರದಲ್ಲಿನ 911.21 ಚ
ಸ್ಥಿರಾಸ್ತಿಯ ವರ್ಣನೆ	ಸಂಖ್ಯೆ.	31 ಡಿಸೆಂಬರ್	30 ಸೆಪ್ಟಂಬರ್	31 ಡಿಸೆಂಬರ್	31 ಡಿಸೆಂಬರ್	31 ಡಿಸೆಂಬರ್	31 ಮಾರ್ಚ್)9, ಸರ್ವೆ ಸಂಬರ್ $1/1$ ನ್ನು ಹೊಂದಿರುವ $^{''}1$ ಎಕರೆ 10 ಗ
ಪ್ರಾಪರ್ಟೆ ನಂ. 1		2022	2022	2021 ಲೆಕ್ತಪರಿಶೋಧನೆ ಮಾಡದ	2022 ಲೆಕ್ಕಪರಿಶೋಧನೆ ಮಾಡದ	2021 ಲೆಕಸರಿಗೆ ಎಲಡನೆ ಮಾಡದ	2022 ಪರಿಶೋಧಿಸಲಾಗಿದೆ		್ಲಿ 0. 02 ಗುಂಟೆ ಖರಾಬ್ ಆನ್ನು ಒಳಗೊಂಡು ಆ ಎಲ್ಲಾ ತುಂಡು ವ
''ಎಸ್2 ಅವಂತಿಕಾ'' ಎಂಬ ಹೆಸರಿನ ಪ್ರಾಜೆಕ್ಟ್ 6ನೇ ಮಹಡಿಯಲ್ಲಿರುವ 917.45 ಚದರ ಅಡಿ	1 ಕಾರ್ಯಾಚರಣೆಗಳಿಂದ ಒಟ್ಟು ಆದಾಯ	714.83	ಲೆಕ್ಕಪರಿಶೋಧನೆ ಮಾಡದ 8 818.25	662.51	2,268.37	1,943.95	2,678.85		ಚ. ಅಡಿಯಲ್ಲಿ ಅವಿಭಜಿತ ಹಕ್ಕು , ಟೈಟಲ್ ಪಾಲು ಮತ್ತು ಆಸಕ್ತಿಯೊಂ
ಬಿಲ್ಜ್–ಅಪ್ ಏರಿಯ ಮತ್ತು ಅದರ ಪ್ರಮಾಣಕ್ಕೆ ಅನುಗುಣವಾದ 1178 ಚದರ ಅಡಿ ಸೂಪರ್	2 ತೆರಿಗೆಗೆ ಮುಂಚಿನ ಲಾಭ	195.21		188.04	628.92	504.17	694.51	ಫ್ಲಾಟ್ನ್ನ ನಿರ್ಮಿಸಲಾದ ಜನ	ಮೀನು ಈ ಕೆಳಗಿನಂತೆ ಸುತ್ತುವರಿಯಲ್ಪಟ್ಟಿದೆ:–
ಬಿಲ್ಟ್– ಅಪ್ ಏರಿಯ ಹೊಂದಿರುವ ಫ್ಲ್ಯಾಟ್ ನಂ. 602. ಪ್ರಾಜೆಕ್ಟ್ ಸ್ಥಳ ವಿವರ ಹೀಗಿದೆ: ಸರ್ವೇ ನಂ.	3 ತೆರಿಗೆಯ ನಂತರದ ಲಾಭ	143.20		138.39	466.55	375.43	518.61	ಪೂರ್ವದಲ್ಲಿ : ಸರ್ವೆ ನಂಬರ	ರ್ ½ ರಸ್ತೆ ಮತ್ತು 2/1 ಹೊಂದಿರುವ ಸ್ವತ್ತು
1/1, ಚಿಕ್ಕದುಣ್ಣಸಂದ್ರ ಗ್ರಾಮ, ಸರ್ಜಾಪುರ ಹೋಬಳಿ, ಆನೇಕಲ್ ತಾಲ್ಲೂಕು, ಬೆಂಗಳೂರು –	4 ಒಟ್ಟು ಸಮಗ್ರ ಆದಾಯ	140.70	170.92	135.16	459.22	373.24	520.43	ಪಶ್ಚಿಮ : ಸೋಮ್ಪಾ	
560077, ಕರ್ನಾಟಕ. ಮೇಲಿನ ಫ್ಲ್ಯಾಟ್ಗೆ ಕವರ್ಡ್ಡ ಕಾರ್ ಪಾರ್ಕಿಂಗ್ ಸ್ಪೇಸ್ ಇದೆ, ಜೊತೆಗೆ 365.18 ಚರನ ಆಡಿಯ ಎಲ್ಲರ ಉಕ್ರಯ ಆತ್ರಾಚಿತ ಬಡಿಯನಗೆ ತೇಸ್ ತೊಂದಿಗೆ	 31 ಡಿಸೆಂಬರ್ 2022ಕ್ಕೆ ಕೊನೆಗೊಂಡ ತ್ರೈಮಾಸಿಕ ಮತ್ತು ಒಂಬತ್ತು ತಿಂಗಳು ಸ 	ನಲೋಕನೆ ಮಾಡಲ್ಪಟ್ಟಿದೆ		/1ಬಿ ಮತ್ತು ½ ಹೊಂದಿರುವ ಸ್ವತ್ತು.					
ಚದರ ಅಡಿಯ ಎಲ್ಲರ ಬಳಕೆಯ ಅವಿಭಾಜಿತ ಏರಿಯದಲ್ಲಿ ಶೇರ್ ಹೊಂದಿದೆ. ಫ್ಲ್ಯಾಟ್ ನಂ. 602ರ ಗಡಿಗಳು ಹೀಗಿವೆ:	ಮತ್ತು ಆ ಬಳಿಕ ನಿರ್ದೇಶಕರ ಮಂಡಳಿಯಿಂದ 9 ಫೆಬ್ರವರಿ 2023ರಂದು ಜರಗಿ		3 ಹೊಂದಿರುವ ಸ್ವತ್ತು , ಮತ್ತು ಸರ್ವೆ ನಂ.1/1ರಲ್ಲಿನ ಉಳಿದ ಸ್ವತ್ತು , ಕ						
	 ಸಬಿ (ಲಿಸ್ಟಿಂಗ್ ಬಾಧ್ಯತೆಗಳು ಮತ್ತು ಬಹಿರಂಗಪಡಿಸುವಿಕೆ ಅಗತ್ಯತೆಗಳು) ನಿಯ ಹಣಾಸು ಪ್ರಚಿಷಾಗಗಳು ಪಾರ ಮೇಲೆ ವಿಚಿತ್ರಾವಿಗೆ ವಿವರವಾದ ಕ್ಷೇತ್ರವರಿಗೆ 		ಒಂದು ಕಾರ್ ಪಾರ್ಕಿಂಗ್ _{ನೊಂದಿಗೆ.} ಫ್ಲ್ಯಾಟ್ ಈ ಕೆಳಗಿ						
ಪೂರ್ವ : ತೆರೆದ ಜಾಗ ಸಕ್ಷಿಮ : ಕಾರುಪ್ ಇರಿಯ ನುತ್ತುವಾ, ಟ್ ಪಂ 603	ಹಣಕಾಸು ಫಲಿತಾಂಶಗಳ ಸಾರ ಮೇಲೆ ನೀಡಲಾಗಿದೆ. ವಿವರವಾದ ಲೆಕ್ಕಪರಿತೆ. ಎಕ್ _. ಬೇಂಜ್ ಆಫ್ ಇಂಡಿಯಾ ಲಿಮಿಟೆಡ್ ವೆಬ್ <i>ಸ್ಟೆ</i> ಟ್ <u>WWW.nseindia.com</u>						2097 (08, at 00 . veg	ಸುತ್ತುವರಿಯ	00.582
ಪಶ್ಚಿಮ : ಕಾಮನ್ ಏರಿಯ ಮತ್ತು ಫ್ಲ್ಯಾಟ್ ನಂ. 603 ಉತ್ತರ : ಕಾಮನ್ ಏರಿಯ ಮತ್ತು ಫ್ಲ್ಯಾಟ್ ನಂ. 601	N G	ಪಶ್ಚಿಮ : ತೆರೆದ ಜಾಗ ಮತ್ತು ಸಾಮಾನ್ಯ ಏರಿಯಾ							
ದಕ್ಕಿಣ : ತೆರೆದ ಜಾಗ						ನಿರ್ದೇಶಕರ ಮ	ಂಡಳಿಯ ಪರವಾಗಿ ಸಹಿ/– 🖕	ಉತ್ತರ : ತೆರೆದ ಜಾಗ	ದಕ್ಷಿಣ 💠 ತೆರೆದ ಜಾಗ ಮತ್ತು ಸಾಮಾನ್ಯ ಏರಿಯಾ
್ಷ ಅಧಿಕಾರವಿರುವ ಅಧಿಕಾರಿ							ಕೆ ಎ ಜೋಸೆಫ್ 🗒		ಅಧಿಕಾರವಿರುವ ಅಧಿ
ದಿನಾಂಕ : 06.02.2023 ಎಡೆಲ್ವೆಯ್ಸ್ ಅಸೆಟ್ ರೀಕನ್ ಸ್ಟಕ್ಟನ್ ಕಂಪನಿ ಲಿಮಿಟೆಡ್ ಸ್ಟಳ : ಬೆಂಗಳೂರು ಇಎಆರ್ಸಿ ಟ್ರಸ್ಟ್ ನ ಟ್ರಸ್ಟಿ - ಎಸ್ಸ್ 432	ಸ್ಥಳ: ಬೆಂಗಳೂರು ದಿನಾಂಕ: 9 ಫೆಬ್ರವರಿ 2023					ಮ್ಯಾ	ನೇಜಿಂಗ್ ಡೈರೆಕ್ಟರ್ z	ದಿನಾಂಕ : 06.02.2023 ಸ್ತಳ : ಬೆಂಗಳೂರು	ಎಡೆಲ್ವೆಯ್ಸ್ ಅಸೆಟ್ ರೀಕನ್ ಸ್ಟಕ್ಟನ್ ಕಂಪನಿ ಲಿಮಿಟ ಇಎಆರ್ಸಿ ಟ್ರಸ್ಟ್ರನ ಟ್ರಸ್ಟಿ – ಎಸ್ಸ್.
ಸ್ಥಳ : ಬೆಂಗಳೂರು ಇಎಆರ್ಸಿ ಟ್ರಸ್ಟ್ ನ ಟ್ರಸ್ಟಿ - ಎಸ್ಸ್ 432							ಡಿನ್: 00784084 Ŭ		ຊພອບ•ະນ ຍັງນະເທ ຍັງນະ – ຫນານ

13. ಅಧಿಕೃತ ಅಧಿಕಾರಿಗಳು ಯಾವುದೇ ಕಾರಣ ನೀಡದೆ ಯಾವುದೇ ಅಥವಾ ಎಲ್ಲಾ ಆಫರ್ಗಳನ್ನು ಸ್ವೀಕರಿಸುವ ಅಥವಾ ತಿರಸ್ಕರಿಸುವ ಹಕ್ಕನ್ನು ಕಾಯ್ದಿರಿಸಿಕೊಂಡಿರುತ್ತಾರೆ.

040 ಇವರಿಗೆ ನಿಯಮ 8(6)ರ ಭದ್ರತಾ ಹಿತಾಸಕ್ತಿ (ಜಾರಿ) ನಿಯಮಗಳು 2002ರ ಅನ್ವಯ ನೀಡಲಾಗಿದೆ

12. ಮೇಲಿನ ಆಸ್ತಿಯ ಎಲ್ಲಾ ವೆಚ್ಚಗಳಾದ ನೊಂದಣಿ ಶುಲ್ಕ, ಮುದ್ರಾಂಕ ಶುಲ್ಕ, ವರ್ಗಾವಣೆ ದರ ಹಾಗೂ ಇನ್ನಿತರ ಯಾವುದೇ ಶಾಸನಬದ್ಧ ಶುಲ್ಕಗಳಾದ ಆಸ್ತಿ ತೆರಿಗೆ, ವಿದ್ಯುತ್ ದರ ಮತ್ತು ನೀರಿನ ಶುಲ್ಕಗಳನ್ನು

14. ಈ ಸೊಚನೆಯನ್ನು 1.ಎಸ್. ಪಿ. ಶ್ರೀಶ ಮತ್ತು ಶ್ರೀಮತಿ ಪದ್ಧಜ್ಯೋತಿ ಶ್ರೀಶ ವಾಸ: ನಂ.31, ಎಸ್ 1, 1ನೇ ಮುಖ್ಯ ರಸ್ತೆ, ಎಸ್ಬಎಂ ಮೇಲ್ಲಾಗ, ವಿನಾಯಕ ಲೇಔಟ್, ವಿಜಯ ನಗರ, ಬೆಂಗಳೂರು–560

ಶೆಡೂ.ಲ್

ದಿನಾಂಕ : 07.02.2023 ಅಧಿಕಾರವಿರುವ ಅಧಿಕಾರಿ ಸ್ಥಳ : ಬೆಂಗಳೂರು ಇಂಡಿಯಬುಲ್ಸ್ ಕಮರ್ಶಿಯಲ್ ಕ್ರೆಡಿಟ್ ಲಿಮಿಟೆಡ್	51 15
ನಂ. 61, ಬೆಂಗಳೂರು – 560 025, ಕರ್ನಾಟಕ.	15
(ಹಳೆಯ ನಂ. 13, 14, 15 ಮತ್ತು 16) ಕಟ್ಟಲಾಗಿದೆ: ಮಾಗ್ರಾಥ್ ರೋಡ್, ಕಾರ್ಪೊರೇಶನ್ ಡಿವಿಶನ್	
ಚ.ಮೀಟರ್) ಆಗುತ್ತದೆ. ಮೇಲೆ ಹೇಳಿರುವ ಈ ಕಟ್ಟಡವನ್ನು ಈ ಕೆಳಗಿನ ವಿಳಾಸದ ಪ್ರಾಪರ್ಟಿ ನಂ. 13ರಲ್ಲಿ	e
ರಲ್ಲಿ ಅವಿಭಾಜಿತ ಹಕ್ಕು ಮತ್ತು ಹಿತಾಸಕ್ತಿ , ಅಂದರೆ ಇದು ಸ್ಥಿರ ಆಸ್ತಿಯಲ್ಲಿ 2169.58 ಚ.ಅಡಿ (201.63	2
ಯೂನಿಟ್ ಗಳ ನಡುವಿನ ಗೋಡೆಗಳಲ್ಲಿ ಪ್ರಾಪರ್ಟಿಗೆ ತಕ್ಕ ಪ್ರಮಾಣದ ಶೇರ್, ಜೊತೆಗೆ 5500/163450	6

ಅನುಬಂಧ IV [ನೋಡಿ ನಿಯಮ 8 (1)] ಸ್ವಾಧೀನ ಸೂಚನೆ

		ಕ್ರ್ಯಾಪ್ (ಸಂಕಾರಕರ್ ಗರ್ಗಾರಕರ್ ಗರ್ಗ ಪೂರ್ವ : ಫ್ಲಾಟ್ ನಂ. 602						
	ಆಸ್ತಿಯ ಎಲ್ಲಾ ಭಾಗಗಳು ಸೇರಿದಂತೆ ಆಸ್ತಿಯ ಮುನ್ಸಿಪಲ್ ನಂ. 994, ಡಬ್ಲ್ಯು	ಪಶ್ಚಿಮ : ಕಾಮನ್ ಏರಿಯ ಮತ್ತು ಫ್ಲ್ಯಾಟ್ ನಂ. 604						
	60ಅಡಿ ×90ಅಡಿ, ಒಟ್ಟು ವಿಸ್ತೀರ್ಣ 5400ಚದರ ಅಡಿ ಅಥವಾ 18.39ಮೀಟರ್	ಉತ್ತರ : ಸಾಮಾನ್ಯ ಪ್ರದೇಶ						
	ಪೂರ್ವಕ್ಕೆ: 1019 ನಂಬರಿನ ಸೈಟ್ ಪಶ್ಚಿಮಕ್ಕೆ: ಡಬ್ಲ್ಯುಒಸಿ	ರಸ್ತೆ						ದಕ್ಷಿಣ : ತೆರೆದ ಜಾಗ
	ಉತ್ತರಕ್ಕೆ: 995 ನಂಬರಿನ ಸಂಖ್ಯೆ ಸೈಟ್ ದಕ್ಷಿಣಕ್ಕೆ: 993 ನಂಬ	ರಿನ ಸೈಟ್						ದಿನಾಂಕ : 06.02.2023 ಅಧಿಕಾರವಿರುವ ಅಧಿಕಾರ
2		ಶೆಡ್ಗೂ	ಲ್;ಬಿ' ಆತ್ತಿ					ಸ್ಥಳ : ಬೆಂಗಳೂರು ಇಂಡಿಯಾಬುಲ್ಸ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್
								φ N 9 N
	ವಾಸಯೋಗ್ಯ ಮನೆಯ ನಂ. 994, "ಪ್ರಭುಧಾಮ್", ಡಬ್ಲ್ಯುಒಸಿ ಸರ್ವಿಸ್ ರ							ಅನುಬಂಧ IV
	ಅಥವಾ 278.8ಚದರ ಮೀಟರ್ ಇದರಲ್ಲಿ 4 ಬೆಡ್ ರೂಂಗಳು, 1 ಅಡುಗೆಮನೆಗ							[ನೋಡಿ ನಿಯಮ 8 (1)]
	ಪೂಜಾ ರೂಂ, ಒಂದು ಡೈನಿಂಗ್ ಹಾಲ್, ತಳಮಹಡಿ ಮತ್ತು ಸರ್ವೆಂಟ್ ಬಾ		ಲ್ ಆಸ್ತಿಯನ್ನು ಕಾನ	ನೂನುಬಾಹಿರವಾಗಿ ನಿ	ುವು ಕೆಡವಿರುವುದರಿ	ಂದ ಅನುಬಂಧ 9,2	ರ ಸಾಲದ ಒಪ್ಪಂದದ	ಸ್ವಾಧೀನ ಸೂಚನೆ
1	ಪ್ರಕಾರ ನಿಮ್ಮ ಮೇಲೆ ಮೇಲಿನ ಕಾನೂನುಬಾಹಿರ ಕೆಡವುವಿಕೆಗಾಗಿ ಕ್ರಿಮಿನಲ್ ಪ್ರಕ	ರಣ ದಾಖಲಾಗಿದೆ).						ನ್ನಿರ್ಧೇಶ ಮಾಡಿದಿ (ಗಿಂಗ ಆಸಿಗಾಗಿ)
	ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ : ಶ್ರೀ ಬತಿನ ರಾಜೇಶ್ ಕುಮಾರ್, ದೂ:	080-30626228,	ಇ–ಮೇಲ್: raj	eshkumar.bathii	na@sc.com, ಸ್ವಾ	ಂಡರ್ಡ್ ಚಾರ್ಟರ್	್ಡ ಬ್ಯಾಂಕ್ / ಪೂರಕ	(φ /
	ಭದ್ರತಾದಾರರ ವೆಬ್ಸೈಟ್ನಲ್ಲಿ ನೀಡಲಾದ ಲಿಂಕ್ https://www.sc.com							ಈ ಕಾರಣದಿಂದ:
	ಆಧಾರ ಮಾಡಿಕೊಳ್ಳಿ.	· · ·					×	ಇಂಡಿಯಾಬುಲ್ಸ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ನ ಅಧಿಕಾರ ಕೊಟ್ಟೆರುವ ಅಧಿಕಾರಿಯ
						ਸ	డ /–	ಹಸ್ತಾಕ್ಷರವಿರುವ ಐಹಿಕತೆ ಮತ್ತು ಪುನರ್ ನಿರ್ಮಾಣ ಮತ್ತು ಫೈನಾನ್ಸ್ ನ ಸಾಲ ತೀರಿಸಲು ಇರುವ ಸ್ವತ್ತು
	ದಿನಾಂಕ: 11.02.2023					ಅಧಿಕೃತ	ಅಧಿಕಾರಿಗಳು	ಮತ್ತು ಎನ್ಪೊರ್ಸ್ಮವಿಂಟ್ ಅಫ್ ಸೆಕ್ಯೂರಿಟಿಸ್ ಆಕ್ಟ್ 2002 ಮತ್ತು ಅಧಿಕಾರದ ಪ್ರಯೋಗ
	ಸ್ಥಳ: ಬೆಂಗಳೂರು					ಸ್ಟ್ಯಾಂಡರ್ಡ್ ಬ	ಕಾರ್ಟರ್ಡ್ ಬ್ಯಾಂಕ್	ಮಾಡುವಿಕೆಯ ಸೆಕ್ಷನ್ 13 (12) ನಿಯಮ 3 ರ ಸಕ್ಯೂರಿಟಿಸ್ (ಎನ್ಪೊರ್ನ್ಸಮೆಂಟ್) ನಿಯಮ,
l '								2002 ದೊಂದಿಗೆ ಓದಿರಿ. ಬೇಡಿಕಯ ಸೂಚನೆ ಮುಲಕ ಪ್ರಕಟಿಸಿದ ತಾರೀಖು 06.06.2018 ರಂದು
		ಕರೆದು ಸಾಲಗಾರ ಶ್ರೀಮತಿ ಚಂದ್ರಕಲಾ ಯು ಅಲಿಯಾಸ್ ಚಂದ್ರಕಲಾ ಮತ್ತು ಶ್ರೀ ಶಂಕರ ನಾರಾಯಣ						
	📕 📕 🕳 ఎహ	.జి.ఎ7	ూ. ఎం	ಽರಾಚ	IJ, ズズ い	లమి	ເລັ	ಉಪರ ನೋಟಿಸಿನಲ್ಲಿ ಹೇಳಿರುವಂತೆ ಮರುಪಾವತಿಸಬೇಕಾದ ರೂ.37,04,995/- (ರೂಪಾಯಿ
				ುಸ್. ಎಂಟರ್ ಫ್ರೆಸಸ್ ಫ್ರೆವೇ	も			್ಷ ಮೂವತ್ತ ಏಳು ಲಕ್ಷದ ನಾಲ್ಕು ಸಾವಿರದ ಒಂಬೈನೂರ ತೊಂಬತ್ತ ಐದು ಮಾತ್ರ) ಲೋನ್ ಆಕೌಂಟ್
	ش _ه (1997) م	ಾಂದಾಯಿತ ಮತ್ತು ಕಾಫ್ರೆ		ಗ್ರಾಮದ ಸರ್ವೆ ಸಂಖ್ಯೆ 28/		ನಲ್ ಗ್ರಾಮದ ಸರ್ವೆ ಸಂಖ್ಯೆ		ನಂ. HHLBGM00330435 ಈ ಲೋನ್ ಅಕೌಂಟ್ ಗೆ ಸಂಬಂಧಿಸಿದಂತೆ, ಸದರಿ ನೋಟಿಸ್ ನಿಮ್ಮನ್ನು
				ນອ້, ນໍondenoti 560 08				ತಲುಪಿ 60 ದಿನಗಳಾಗುವುದರೊಳಗೆ 06.06.2018 ರ ವರೆಗಿನ ಮೊತ್ತ ಮತ್ತು ಅದರ ಮೇಲಿನ
	ವೆಬ್ಸ್	ಟ್: www.sjsindia		mpliance@sjsin 909KA2005PLC		+91 80 6194 07	77	ಬಡ್ಡಿಯನ್ನು ಕಟ್ಟತಕ್ಕದ್ದು. ಅಲ್ಲದೆಯೆ, ಇಎಆರ್ಸಿಟ್ರಸ್ಟ್ - ಎಸ್ಸ್ 439 ಟ್ರಸ್ಟಿಯಾಗಿ ಐಎಚ್ಎಫ್ಎಲ್
								ಮೇಲಿನ ಲೋನ್ ಆಕೌಂಟ್ ಗೆ ಸಂಬಂಧಿಸಿದ ತನ್ನ ಎಲ್ಲಾ ಹಕ್ಕುಗಳು, ಹಕ್ಕುಪತ್ರ ಮತ್ತು ಹಿತಾಸಕ್ತಿಗಳನ್ನು
	ಡಿಸೆಂಬರ್ 31,2022ಕ್ಕೆ ಕೊನೆಗೊಂಡ ತೈಮಾಸಿಕ	ಮತ್ತು ಒಂಬ	ತ್ತು ತಂಗಳು ಪ	ುರಷ್ಕರಸಿರದ ಸ	ಯೋಜಿತ (ತರ್ಥಕ ಸಲತಾ	ಂತಿಗಳ ಸಾರ	ದಿನಾಂಕ 30.09.2021ರ ಅಸೈನ್ ಮೆಂಟ್ ಅಗ್ರಿಮೆಂಟ್ ಪ್ರಕಾರ ಎಡೆಲ್ ವೆಯ್ಸ್ ಅಸೆಟ್ ರೀಕನ್ ಸ್ಟಕ್ಷ್ಮನ್
		ಕಂಪನಿ ಲಿಮಿಟೆಡ್–ನ ಹೆಸರಿಗೆ ನಿಯುಕ್ತಿಪಡಿಸಿದೆ.						
	ಕ್ರಮ ವಿವರಗಳು	ತೈವ	ರಾಸಿಕ ಕೊನೆಗೊಂಡ	he	ಒಂಬತ್ತು ತಿಂಗ	ಳು ಮುಗಿದಾಗ	ವರ್ಷ ಮುಗಿದಾಗ	ಸಾಲಗಾರರು ಸಾಲ ಮರುಪಾವತಿಸಲು ವಿಫಲವಾದ ಕಾರಣ ಕೆಳಗೆ ತಿಳಿಸಿರುವ ಸ್ವಾಧೀನ ವನ್ನು ಅಧಿಕಾರ
	ಸಂಖ್ಯೆ.	31 ಡಿಸೆಂಬರ್	30 ಸೆಪ್ಟಂಬರ್	31 ಡಿಸೆಂಬರ್	31 ಡಿಸೆಂಬರ್	31 ಡಿಸೆಂಬರ್	31 ಮಾರ್ಚ್	w ¬
		2022	2022	2021	2022	2021	2022	ಪ್ರಯೋಗ ಮಾಡುವ ಸೆಕ್ಷನ್ 13(4)ರ ಆಕ್ಟ್ ನಿಯಮ 8 ರೂಂದಿಗೆ ಓದಿ ತಿಳಿಸಿರುವ ನಿಯಮದ
		ಲೆಕ್ಕಪರಿಶೋಧನೆ ಮಾಡದ 1063.74	ಲೆಕ್ಕಪರಿಶೋಧನೆ ಮಾಡದ 1169.38	ಲೆಕ್ಕಪರಿಶೋಧನೆ ಮಾಡದ 917.90	ರಕ್ಕಪರಶೋಧನ ಮಾಡದ 3264.80	ಲೆಕ್ಕಪರಿಶೋಧನೆ ಮಾಡದ 2657.51	ಪರಿಶೋಧಿಸಲಾಗಿದೆ 3698.56	ಪ್ರಕಾರ ದಿನಾಂಕ 06.02.2023 ರಂದು ಮಾಡಲಾಗಿದೆ ಎಂದು ಸಾಲಗಾರನಿಗೆ ಮತ್ತು ಸಾರ್ವಜನಿಕವಾಗಿ
	1 ಕಾರ್ಯಾಚರಣೆಗಳಿಂದ ಒಟ್ಟು ಆದಾಯ 2 ವಿನಗ ಕಾರ್ಯಚನಗಿಗೆ (ಸರಿಗೆ ಆದಾದಾದ ನಸುಗಳು)	216.98	272.04	202.45	705.21	534.17	739.39	ತಿಳಿಯಪಡಿಸಲಾಗುವುದು.
	2 ನಿವ್ವಳ ಲಾಭ ಅವಧಿಗೆ (ತರಿಗೆ ಅಸಾಧಾರಣ ವಸ್ತುಗಳು) 3 ನಿವ್ಷಳ ಲಾಭ ತರಿಗೆಗೆ ಮುಂಚಿನ ಅವಧಿಗೆ (ಅಸಾಧಾರಣ ವಸ್ತುಗಳ ನಂತರ)	216.98	272.04	202.45	705.21	534.17	739.39	ಪ್ರತ್ಯೇಕವಾಗಿ ಸಾಲಗಾರರಿಗೆ ಮತ್ತು ಸರ್ವಸಾಮಾನ್ಯವಾದ ಸಾರ್ವಜನಿಕರ ಎಚ್ಚರಿಕೆಗಾಗಿ ಯಾವುದೇ
	വന്നത്ത് പ്രത്യം പ്രസ്താന് പ്രസ്താനം സ്വെക്കാരം സ്വെക്കാരം പ്രസ്താനം പ്രസ പ്രസ്താനം പ്രസ്താനം പ് പ്രസ്താനം പ്രസ്താനം പ പ്രസ്താനം പ്രസ്താനം പ്രസ്താ പ്രസ്താനം പ്രസ്താനം പ പ്രസ്താനം പ്രസ്താനം പ്രസം പ്രസ്താനം പ്രസ്താനം പ്രസ്താനം പ്രസ്താനം പ്രവം പ്രസ്താനം പ്രവം പ്രവം പ്രവം പ്രവം പ്രവം പ്രവം പ്രവം പ്രവം പ്രവം പ പ്രവം പ്രവം പ്രവ പ്രവം പ്രവം പ്രവ പ്രവം പ്രവം പ്രവ പ്രവം പ്രവം പ പ്രവം പ്രവ	210.98	212.04	202.45	/03.21	554.17	139.39	2000